



**25213/35202/32202/  
B 130/B 020**

Reg. No.

**II Semester B.Sc.3 Degree Examination, May 2016**

**Kannada (Basic)**

**(Regular – New)**

**ಸಾಹಿತ್ಯ ಮನ್ಯ - 2, ಸೂರ್ಯ ಶಿಕ್ಷಣಾಲಯ**

Time : 3 Hours]

[Max. Marks : 80

**ಪ್ರಯೋಗ :** ಭಾಷೆ ಮತ್ತು ಬರಹದ ತುದಿಯನ್ನು ಗಮನಿಸಿ ಅಂತರ್ಗತ ಕ್ಷೇತ್ರದಲ್ಲಿ ಬಳಸಿ.

1. (a) ಪುಷ್ಟಿ ರೀತಿಯಲ್ಲಿ ಬರುವ ಕವಿಯ ಭಕ್ತಿ ಭಾವವನ್ನು ಬಳಸಿ.

ಅಥವಾ

- (b) ‘ಕೌದಿ-ಕಂಬಳ’ ವೈಬಂಧದ ಸ್ವಾರ್ಥ ವಿವರಿಸಿ. (15)

2. ಎರಡಕ್ಕೆ ಟಿಪ್ಪಣಿ ಬರೆಯಿರಿ: (2 × 5 = 10)

- (a) ಶಿವಭೂತಿ
- (b) ಚೆನ್ನಿಯ ಕೊಣೆ
- (c) ಫೀಡಿ ಇಲ್ಲದ ಮೇಲೆ
- (d) ಕಲಿಯ ಸ್ವರೂಪ

3. ಮೂರಕ್ಕೆ ಸಂದರ್ಭದೊಡನೆ ವಿವರಿಸಿ: (3 × 5 = 15)

- (a) ನೀನೀ ಬಾವಿಯೊಳ್ಳ ದೀಪ್ತಿ ಕಾರಣ ಯಾವುದು?
- (b) ಅಲೀಯಾಸೆ ಚೇಡ, ನಿಮಗಿಲ್ಲಿ ಸೋಲ್ಪಾರಿಲ್ಲ
- (c) ಕೇಳಾಕೆಲ್ಲ ಇವು ಹೆಡವು, ಈಗ್ ಮಹಾ ಬಂದಿಟ್ಟು
- (d) ನಾನು ಹೊರುವಷ್ಟು ರಾಗಿ ಕೊಡ್ಡೀಕು
- (e) ಕೌದಿಯನ್ನು ನೋಡಿದೇ ಇರುವವರು ಅದ್ವಾಹಿನರೇ ಸರಿ.



4. (a) (i) ಕಯಗ್ರಿವ ಬರುಬರುತ್ತ ಪಕೆ ಮತ್ತು ಹೇಗೆ ಬದಲಾದನು?

ಅಥವಾ

(ii) ಕಲ್ಪಣಿ ವ್ಯಕ್ತಿತ್ವನನ್ನ ನಾಟಕದ ಆಧಾರದಿಂದ ಚಿತ್ತಿಸಿರಿ. (15)

(b) ಎರಡಕ್ಕೆ ಟಿಪ್ಪಣಿ ಬರೆಯಿರಿ : (2 × 5 = 10)

(i) ಸಮುದ್ರಗುಪ್ತ

(ii) ಇಂದ್ರಾಜಿ

(iii) ವಿಜಾನ್ನದ ಸ್ವೀಕಾರ, ನಿರಾಕರಣ

(iv) ಉಮ್ಮೀದ್ವಾರೆ

5. ಒಂದೇ ವಾಕ್ಯದಲ್ಲಿ ಉತ್ತರಿಸಿರಿ : (15 × 1 = 15)

(a) ಶಿವಭೂತಿಗೆ ದೋಷ ಮಾಡಿದವರಾರು?

(b) ಬಲ್ಲಿ ಎಂದು ಭಾವಿಸಿ ಮಂಗ ಏನನ್ನ ಹಿಡಿಯಿತು?

(c) ಪ್ರಷ್ಟ ರಗಳಿಯ ಕೆವಿ ಯಾರು?

(d) ಚೆನ್ನಿ ನಾಯಕಿಯಾಗಿರುವ ಕಡೆಯ ಹೆಸರೇನು?

(e) ಭೀಮಣ್ಣಿಗೆ ಕೂರಿ ಕೂಟ್ಯಾಗಾರಾರು?

(f) ಯಾರ ಬುದ್ಧಿ ಮಾತು ಕೇಳಿ ಭೀಮಣ್ಣಿ ರಾಗಿ ಮರಳಿಸಿದನು?

(g) ಕೌದಿ-ಕಂಬಳಿ ಪ್ರಬಂಧ ಬರದವರಾರು?

(h) ಹೂವು ಅರಳಲು ಏನು ಬೇಕು?

(i) ಶಿವ ರುದ್ರಪ್ರಯವರು ಜನಿಸಿದ ಉರು ಯಾವುದು?

(j) ಚಂದ್ರಕಾಂತ ಕುಸನೂರರ ಲೇಖನದ ತಲೆ ಬರಹವೇನು?

(k) ಸೂರ್ಯ ಶಿಕಾರಿ ನಾಟಕದ ಕನ್ನಡ ಅನುವಾದಕರಾರು?

(l) ಕಯಗ್ರಿವ ಯಾವ ಅಧಿಕಾರದಲ್ಲಿದ್ದನು?

(m) ಮಧುಕಾರಿಕಾಳ ಮಗನ ಹೆಸರೇನು?

(n) ಗೋಹಿಲನ ವ್ರೇಯಸಿ ಯಾರು?

(o) ಉಮ್ಮೀದ್ವಾರೆ ಯಾರ ರಾಜೀಯಾಗಿದ್ದಾಳೆ?



**25212/35201/B 010/B 120**

Reg. No. 

--	--	--	--	--	--	--	--	--	--

**II Semester B.Sc.2/B.C.A.2 Degree Examination, May 2016**

**ENGLISH BASIC**

**(New – Regular)**

**Text : Wisdom and Experience**

Time : 3 Hours]

[Max. Marks : 80

- I. Answer the questions in a word, a paragraph or a sentence each :

**(10 × 1 = 10)**

1. Name the owner of "The Modern Frame works".
2. How many dollars, the customer carried to the bank to deposit, in "My Financial Career"?
3. Name the birthplace of APJ Abdul Kalam.
4. Which studies of Raman caught the attention of sommerfield?
5. Who is the author of "My Financial Career"?
6. Which road, finally the poet selected?
7. What is the theme of the poem "Ballad of the Landlord"?
8. What was Miss Pushpa's father?
9. Name the cows as mentioned in the poem 'A River'.
10. Name the poet of 'The Road Not Taken'.

- II. Explain with reference to the context **any two** of the following choosing **one** from Prose and **one** from Poetry : **(2 × 5 = 10)**

1. Adversity always presents opportunities for introspection.
2. He has with him some simple optical tools like prism, a pocket telescope and even a pocket spectroscope.



3. Yet Knowing how way lends on to way,  
I doubted if I should ever come back.

4. The poet sang only of floods,  
He was there for the day  
When they had the floods.

**III. (a) What are the views of APJ Abdul Kalam on the power of prayer? Explain.**

Or

**(b) Comment on humour in the story "My Financial Career".  $(1 \times 10 = 10)$**

**IV. (a) "Ballad of the Landlord" is the comment on racial discrimination – Explain.**

Or

**(b) Write an essay on the theme of the poem 'A River'.  $(1 \times 10 = 10)$**

**V. Write short notes on **any two** of the following choosing **one** from Prose and **one** from Poetry :  $(2 \times 5 = 10)$**

1. The accountant in 'My Financial Career'
2. Keen and Porters Experiments
3. Sense of Dilemma in "The Road not Taken"
4. Dialogue between Tenant and Owner

**VI. (a) Fill in the blanks with suitable forms of verbs given in the brackets :**

**$(5 \times 1 = 5)$**

1. She \_\_\_\_\_ walking around the class, yesterday. (be)
2. He \_\_\_\_\_ gone to Bombay. (have)
3. He \_\_\_\_\_ his duty well. (do)
4. We \_\_\_\_\_ going to school, when it was raining. (be)
5. She \_\_\_\_\_ the work in time. (do)



**25212/35201/B 010/B 120**

(b) Frame new words by adding proper affixes : **(5 × 1 = 5)**

- |               |          |
|---------------|----------|
| 1. Honest     | 2. King  |
| 3. Sensitive  | 4. Child |
| 5. Curricular |          |

VII. (a) Combine the following pair of sentences using 'wh' words : **(5 × 1 = 5)**

1. He is a minister. His son became cricket captain.
2. I was in market yesterday. I met my old friend.
3. He is my friend. I gave him loan for education.
4. This is the beautiful painting. I bought it yesterday.
5. He is my teacher. He married last month.

(b) Frame 'wh' questions so as to get underlined words as answers :

**(5 × 1 = 5)**

1. Kutub Minar is situated in Delhi.
2. Pranab Mukherjee is prescribed of India.
3. Reshma got first prize in Quiz competition
4. Sharad sold the car yesterday.
5. Nadkarni is the new Principal of the college.

VIII. Write a letter to your friend about experience on the first day of the college.

**(1 × 10 = 10)**



**25205/22206/25216/35206/  
32206/B 160/B 060**

Reg. No. 

--	--	--	--	--	--	--	--	--	--

**II Semester B.Sc.3/B.C.A.3 Degree Examination, May 2016**

**HINDI BASIC**

**(Regular/Repeaters)**

**Text : काव्यमृत और निबन्ध**

Time : 3 Hours]

[Max. Marks : 80

- I. किन्हीं दस प्रश्नों के उत्तर चुनकर लिखिए। **(10 × 1 = 10)**
1. जयशंकर प्रसाद की कविता कौन सी है?
 

(a) कर्म वीर	(b) ग्राम युवती
(c) बीती विभावरी जागरी	
  2. भाग्य के भरोसे कौन नहीं बैठता?
 

(a) भाग्यराज	(b) कर्मवीर
(c) माता-पिता	
  3. कवि ने त्याग और देश प्रेम किस के माध्यम से व्यक्त किया है?
 

(a) नदी	(b) पुष्प
(c) सागर	
  4. पुष्प किस माला में बंधना नहीं चाहता?
 

(a) मोतियों	(b) रत्नों
(c) प्रेमी माला	
  5. पतंजी का जन्म कब हुआ?
 

(a) 1900	(b) 1950
(c) 2000	



6. 'एकता' कविता की रचना किसने की है?
- (a) प्रसाद (b) मैथिलीशरण गुप्त  
(c) वर्मा
7. 'नागर्जुन' का वास्तविक नाम क्या था?
- (a) गुरुनाथ (b) रघुनाथ  
(c) वैध्यनाथ
8. 'तोड़ती पत्थर' यह किस प्रकार की कविता है?
- (a) हालावाद (b) प्रगतिवाद  
(c) छायावाद
9. 'अज्ञेय के अनुसार' मनुष्य की सार्थकता किसमें है?
- (a) सामाजिकता में (b) धन में  
(c) स्व में
10. सिंदूर तिलकित भाल के कवि कौन है?
- (a) नागर्जुन (b) निराला  
(c) गुप्त
11. 'रोटी और संसद' कविता के कवि कौन है?
- (a) बच्चन (b) धूमिल  
(c) गुप्त
12. महादेवी वर्मा को क्या कहा जाता था?
- (a) आधुनिक मीरा (b) गयिका  
(c) चित्रकार
13. महादेवी वर्मा की किस रचना को ज्ञानपीठ पुरस्कार मिला?
- (a) निहार (b) रश्मि  
(c) यामा

14. किस कविता में उन्मत्त यौवन का मादक चित्र अंकित किया है?
- (a) रोटी और संसद (b) ग्राम युवती  
(c) एकता
15. 'भीती विभावरी जागरी' इस कविता को किस संग्रह से लिया गया है?
- (a) आँसू (b) लहर  
(c) झरना
- II. किन्हीं तीन संदर्भों के सप्रसंग व्याख्या कीजिए। (3 × 5 = 15)
1. जो गगन के फूल बातों से वृथा नहीं तोड़ते।  
सम्पदा मन से करोड़ों को नहीं जो जोड़ते॥  
बन गया हीरा उन्हीं के हाथ से है कारबन।  
काँच की करके दिखा देते हैं वे उज्ज्वल रतन॥
  2. 'प्रत्येक जन प्रत्येक जन को बंधु अपना जान लो,  
सुख दुख अपने बंधुओं का आप अपना मान लो।  
सब दुख यों बँटकर घटेगा सौहा पावेंगे सभी,  
हाँ, शोक में भी सांतवना के गीत गावेंगे सभी॥'
  3. 'तु अब तक सोई है आली।  
आँखों में भरे किहण री।'
  4. 'चाह नहीं, मैं सुष्ठाला के  
गहनों में गुँथा जाऊँ।  
चाह नहीं, प्रेमी माला में  
बिंध प्यारी को ललचाऊँ।'
  5. 'तन पर यौवन सुषमा शली,  
मुख पर श्रमकण रवि की लाली,  
सिर पर धर स्वर्ग शश्य डाली,  
वह मेड़ों पर आती जाती।'



6. दिवा का तमतमाता रूप

उठी झुलसाती हुई लू

हुई ज्यों जलती हुई भू

गर्म चिनगी छा गई।'

- III. किन्हीं तीन प्रश्नों के उत्तर लिखिए।

**(3 × 10 = 30)**

1. 'कर्मवीर' में व्यक्त कर्म की महत्ता के बारे में लिखिए।
2. 'ग्राम युवती' कविता का सार लिखिए।
3. 'जाग तुझ को दूर जाना' में प्रकट सन्देश को लिखिए।
4. 'यह दीप अकेला' कविता का आशय स्पष्ट कीजिए।
5. कवि ने पथर तोड़नेवाली को किस रूप में देखा?
6. 'बीती विभावरी जागरी' कविता का सारांश लिखिए।

- IV. किसी एक पर टिप्पणी लिखिए।

**(1 × 10 = 10)**

1. पुष्प की अभिलाषा
2. बौनों की दुनिया
3. रोटी और संसद

- V. किसी एक विषय पर निबंध लिखिए।

**(1 × 15 = 15)**

1. भारत और आविष्कार
2. भारत और भ्रष्टाचार
3. बदलते परिवेश



Reg. No.

## II Semester B.Sc.3 Degree Examination, May 2016

### PHYSICS (Optional)

#### (Repeaters – with effect from 2014-15)

Time : 3 Hours]

[Max. Marks : 80

#### **Instruction/ಕೆಳವರ್ತಿ:**

*Use Simple calculator wherever necessary.*

*ಕ್ಲೈಕ್ ಸ್ಟೋನ್ ಮಾಡಲು ಸಾಧಾ ಕ್ಲೈಕ್ ಲೈಂಪ್ಲಿಟರ್ ಬಳಸಿರಿ.*

#### PART - A/ಭಾಗ - A

1. Answer **any ten** questions. Each question carries **2 marks** : **( $10 \times 2 = 20$ )**

**ಬೀಳಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ 2 ಅಂಕಗಳು :**

- (a) What is resonance in sound?  
ಧ್ವನಿ ತರಂಗಗಳಲ್ಲಿ ಅನುನಾದಕತ್ವ ಎಂದರೇನು?
- (b) Write the principles of Carbon microphone.  
ಕಾರ್ಬನ್ ಮೈಕ್ರೋಫೋನ್‌ನ ತತ್ವಗಳನ್ನು ಬರೆಯಿರಿ.
- (c) Define most probable and average velocity.  
ಅತ್ಯಂತ ಸಂಭವನೀಯ ವೇಗ ಹಾಗೂ ಸರಾಸರಿ ವೇಗಗಳನ್ನು ವ್ಯಾಖ್ಯಾನಿಸಿರಿ.
- (d) What is Brownian Motion?  
ಬ್ರೂನಿಯನ್ ಚಲನೆ ಎಂದರೇನು?
- (e) What is entropy?  
ಜಡೊಣ್ಣೆ ಎಂದರೇನು?
- (f) State second law of thermodynamics in terms of entropy.  
ಥರ್ಮೋಡ್ಯೂನಾಮಿಕ್ಸನ್ ಎರಡನೇ ನಿಯಮ ಜಡೊಣ್ಣೆ ಅಥಾರದಲ್ಲಿ ಹೇಳಿರಿ.
- (g) Define speed of a pump.  
ಪಂಪನ ವೇಗಕ್ಕೆ ವ್ಯಾಖ್ಯಾನ ಕೊರಿರಿ.
- (h) Define inversion temperature.  
ವಿವರಾರ್ಥ ಉಷ್ಣತೆಯನ್ನು ವ್ಯಾಖ್ಯಾನಿಸಿರಿ.
- (i) State Wien's displacement law.  
ವೀನ್‌ನ ವಲ್ಲಾಟ ನಿಯಮವನ್ನು ಹೇಳಿರಿ.



- (j) In Helmholtz-Resonator, the resonating volume is  $90 \times 10^{-5} \text{ m}^3$  when the frequency of tuning for K is 512 Hz. Calculate the resonating volume for tuning for K of frequency 480 Hz.

ಹೆಲ್ಮಹಾಲ್ಟ್ ಅಣುನಾದಕತ್ವ ಪ್ರಯೋಗದಲ್ಲಿ 512 Hz ಕಂಪನಾಂಕವುಳ್ಳ ಕೃತಿ ಕವಲಿನಿಂದ  $90 \times 10^{-5} \text{ m}^3$  ಗಳಿಗೆ ಗಾತ್ರದಲ್ಲಿ ಅಣುನಾದಕತ್ವ ಪಡೆದರೆ 480 ಕಂಪನಾಂಕವುಳ್ಳ ಕೃತಿ ಕವಲಿನಿಂದ ಅನುನಾದಕತ್ವ ಹೊಂದಲು ಗಳಿಯ ಗಾತ್ರ ಕಂಡು ಹಿಡಿಯಿರಿ.

- (k) At what temperature will the average speed of molecules of hydrogen gas double the average speed of oxygen at 300 K?

ಜಲಜನಕ ಅನಿಲದ ಅಣುವೋಂದರ ಸರಾಸರಿ ವೇಗವು 300 K ಉಷ್ಣತೆಯಲ್ಲಿಯ ಸರಾಸರಿ ವೇಗ ಪಡೆದ ಅಮೃದ್ಜನಕ ಅಣುವೋಂದರ ವೇಗಕ್ಕೆ ಇಮ್ಮದಿ ಆಗಬೇಕಾದರೆ ಅದರ ಉಷ್ಣತೆ ಎಷ್ಟು?

- (l) Calculate the amount of energy emitted by a black-body at temperature 3000 K. Given :  $\sigma = 6 \times 10^{-8} \text{ Wm}^{-2} \text{ K}^{-4}$ .

3000 K ಉಷ್ಣತೆಯಲ್ಲಿ ಕೃಷ್ಣ ಕಾಯವೋಂದರಿಂದ ಹೊರಸೂಸುವ ವಿಕಿರಣ ಕಕ್ಷೀಯನ್ನು ಲೆಕ್ಕಿಸಿರಿ.  
ದತ್ತ :  $\sigma = 6 \times 10^{-8} \text{ Wm}^{-2} \text{ K}^{-4}$ .

### PART - B / ಭಾಗ - B

Answer any four of the following. Each question carry 5 marks : (4 × 5 = 20)  
ಬೇಕಾದ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ 5 ಅಂತರಳಿ:

2. What are transducers? Give characteristics of transducers.  
ಟಾನ್ಸ್‌ಡ್ರೋಸರ್‌ನು ಎಂದರೆನು? ಟಾನ್ಸ್‌ಡ್ರೋಸರ್‌ನ ಗುಣಧರ್ಮಗಳನ್ನು ಕೊಡಿರಿ.

3. State and explain Carnot's theorem.  
ಕಾನಾರ್ಟ್‌ನ ಪ್ರಮೇಯವನ್ನು ತೀಳಿಸಿ ವಿವರಿಸಿರಿ.

4. Describe the construction and working of diffusion pump.  
ವಿಸರಣಾ ಪಂಪಿನ ಚಿತ್ರ, ಬಿಡಿಸಿ ಅದರ ಕಾರ್ಯ ವಿಧಾನ ವರ್ಣಿಸಿರಿ.

5. Calculate the RMS speed, most probable speed and average speed of a gas whose density is  $1.4 \text{ Kg m}^{-3}$  at a pressure of  $10^5 \text{ Nm}^{-2}$ .  
 $10^5 \text{ Nm}^{-2}$  ಒತ್ತಡದಲ್ಲಿ ವ್ಯಾಸವುಳ್ಳ  $1.4 \text{ Kg m}^{-3}$  ನಾಂದತ್ತ ಹೊಂದಿರುವ ಅನಿಲದ RMS ವೇಗ, ಅತ್ಯಂಥವನೇಯ ವೇಗ ಮತ್ತು ಸರಾಸರಿ ವೇಗಗಳನ್ನು ಲೆಕ್ಕಿಸಿರಿ.

6. Find the increase in boiling point of water at  $100^\circ\text{C}$  when the pressure is increased by one atmosphere Given : Latent heat of vaporization of steam =  $2.26 \times 10^6 \text{ J kg}^{-1}$  and 1 gram of steam = 1677 cc.

ನೀರಿನ ಒತ್ತಡವನ್ನು 1 ಅಟಮಾಸ್ಟಿಯರ್‌ಗೆ ಹೆಚ್ಚಿಸಿದಾಗಿ  $100^\circ\text{C}$  ಉಷ್ಣತೆಯಲ್ಲಿರುವ ನೀರಿನ ಕುದಿಯುವ ಬಿಂದುವಿನಲ್ಲಾದ ಏರಿಕೆ ಕಂಡು ಹಿಡಿಯಿರಿ. ದತ್ತ : ಅವಿಯ ಗುಪ್ತೋಳ್ಣ =  $2.26 \times 10^6 \text{ J kg}^{-1}$  ಮತ್ತು 1 ಗ್ರಾಂ ಅವಿಯ = 1677 cc ಸಮ.

7. Luminosity of a star is 1700 times that of our sun. If the surface temperature of sun is 6000 K. Calculate the temperature of the star.

ನಕ್ಕತ್ವೋಂದರ ಪ್ರಕಾಶಮಾನಕೆ ಸೂರ್ಯನ ಪ್ರಕಾಶಮಾನಕ್ಕಿಂತ 1700 ಪಟ್ಟು ಹೆಚ್ಚಾಗಿರುತ್ತದೆ. ಒಂದು ವೇಳೆ ಸೂರ್ಯನ ಮೇಲ್ಮೈ ಪದರಿನ ಉಷ್ಣಾಂಕ 6000 K ಆದರೆ ನಕ್ಕತ್ವದ ಉಷ್ಣತೆಯನ್ನು ಲೆಕ್ಕಿಸಿರಿ.

## PART - C/ಭಾಗ - C

Answer **any four** of the following. Each question carry **10** marks : ( $4 \times 10 = 40$ )  
**ಬೀಳಾದ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ **10** ಅಂತರಳು :**

8. Give the theory of Helmholtz resonator.  
**ಹಲ್ಮೋಲ್ಟ್ ಅನುನಾದಕದ ಸಿದ್ಧಾಂತ ವಿವರಿಸಿರಿ.**
  9. What is Brownian motion? Explain Einstein theory of Brownian motion and hence derive an expression for transitional Brownian motion.  
**ಬ್ರೌನ್‌ಲೈಂಗ್‌ನ ಚಲನೆ ಎಂದರೆನು? ಬ್ರೌನ್‌ಲೈಂಗ್‌ನ ಚಲನೆಯ ಐಸ್‌ಪ್ರೈನ್ ಸಿದ್ಧಾಂತವನ್ನು ವಿವರಿಸಿರಿ ಹಾಗೂ ಟ್ರಾನ್ಸಿಷನಲ್ ಬ್ರೌನ್‌ಲೈಂಗ್‌ನ ಚಲನೆಯ ಉತ್ತೀಯನ್ನು ಉತ್ಪತ್ತಿಸಿರಿ.**
  10. Explain the working of diesel engine. Derive an expression for efficiency of diesel engine.  
**ಡಿಸೆಲ್ ಇಂಜಿನ್ ಕಾರ್బರೇಟರವನ್ನು ವಿವರಿಸಿರಿ ಮತ್ತು ಡಿಸೆಲ್ ಇಂಜಿನ್ ದಷ್ಟತೆಗೆ ಉತ್ತೀಯನ್ನು ಉತ್ಪತ್ತಿಸಿರಿ.**
  11. What is exhaust pump? Mention its characteristics. Derive an expression for speed of exhaust pump.  
**ನಿರಾರ್ಥಕ ಪಂಪ್ ಎಂದರೆನು? ನಿರಾರ್ಥಕ ಪಂಪಿನ ಗುಣಗಳನ್ನು ವಿವರಿಸಿರಿ ಮತ್ತು ನಿರಾರ್ಥಕ ಪಂಪಿನ ವೇಗದ ಸೂತ್ರವನ್ನು ಉತ್ಪತ್ತಿಸಿರಿ.**
  12. Derive Planck's law of radiation. Deduce the relations of Wein's law and Rayleigh Jean law from Planck's law.  
**ಪ್ಲಾಂಕನ್ ವಿಕಿರಣ ಸಿಯಮವನ್ನು ಉತ್ಪತ್ತಿಸಿರಿ ಮತ್ತು ಪ್ಲಾಂಕನ್ ಸಿಯಮದಿಂದ ವೀಣ್ಣನ ನಿಯಮ ಹಾಗೂ ರ್ಯಾಲೀಜೆನ್‌ನ ನಿಯಮಗಳನ್ನು ಗುರುತಿಸಿರಿ.**
-



**35224/B 240**

Reg. No.

## **II Semester B.Sc.3 Degree Examination, May 2016**

### **CHEMISTRY (Optional)**

**(Regular – New Syllabus from 2014-15)**

Time : 3 Hours]

[Max. Marks : 80

#### **Instructions/ನಿರ್ದಿಷ್ಟಗಳು :**

- 1) All questions are **compulsory**.  
ಎಲ್ಲ ಪ್ರಶ್ನೆಗಳು ಕಾಣಬೇಕಾಗುತ್ತಾರೆ.
- 2) Answer all the questions in the same answer book.  
ಎಲ್ಲ ಉತ್ತರಗಳನ್ನು ಒಮ್ಮೆ ಉತ್ತರ ಪತ್ರಿಕೆಯಲ್ಲಿ ಬರಾವಿಲ್ಲ.
- 3) Draw neat diagrams and give equations wherever necessary.  
ಅವಶ್ಯಕವಿದ್ದಲ್ಲಿ ಚಿತ್ರ ಮತ್ತು ಸಮೀಕರಣಗಳನ್ನು ಬರಾಯಿ.

#### **SECTION – A/ವಿಭಾಗ – ಏ**

1. Answer **any ten** of the following : **(10 × 2 = 20)**  
ಕೆಳಗಿನವುಗಳಲ್ಲಿ ಯಾವುದಾದರೂ ಕ್ಷೇತ್ರದಲ್ಲಿರಿಸಿರಿ:

- (a) Calculate the bond order in  $\text{Li}_2$  molecule.  
 $\text{Li}_2$  ಅಣುವಿನ ಬಂಧ ಸಂಖ್ಯೆಯನ್ನು ಲೆಕ್ಕೆ ಕಾರಿ.
- (b) Compare the physical state and hydrogen bonding in  $\text{H}_2\text{O}$  and  $\text{H}_2\text{S}$ .  
 $\text{H}_2\text{O}$  ಮತ್ತು  $\text{H}_2\text{S}$  ಗಳಲ್ಲಿರುವ ಜಲಜನಕ ಬಂಧ ಮತ್ತು ಅಪ್ಯಾರಿಷ ಫೋಟಿಕ ಸ್ಥಿರತಾನ್ನು ಹೋಲಿಸಿ.
- (c) State the law of crystallography.  
ಕ್ರಿಸ್ಟಲೋಂಗ್‌ಫಿಲ್ ನಿಯಮವನ್ನು ಹೇಳಿ.
- (d) What is meant by Millar indices?  
ಮಿಲರ್ ಸೊಬ್ಯಂಕೆಳ್ಳಿ ಅಂದರೇನು?
- (e) What are carbenes? Give an example.  
ಕಾರ್ಬೆನ್‌ಗಳಿಂದರೇನು? ಒಂದು ಉದಾಹರಣೆ ಕೊಡಿ.
- (f) How are alkanes converted into alcohols?  
ಅಲೈನ್‌ಗಳನ್ನು ಅಲೈಕಾಲ್‌ ಆಗಿ ಹೇಗೆ ಪರಿವರ್ತಿಸುತ್ತಾರೆ?



- (g) Explain the classification of polynuclear hydrocarbons with examples.  
ವಾಲಿ ಸ್ಟೋಕ್ಸ್‌ಯಿರ್ ಹೈಡ್ರೋಕಾರ್ಬನ್‌ಗಳ ವರೀಕರಣವನ್ನು ಉದಾಹರಣೆಗಳಿಂದಿರಿ ವಿವರಿಸಿರಿ.
- (h) Sodium metal reacts with acetylene but not with ethane. Give reason.  
ಸೋಡಿಯಮ್ ಲೋಕಪ್ತ ಅಸಿಟಿಲೆನ್ ಚೂಕಿಗೆ ಪ್ರತ್ಯೇಯಿಸುತ್ತದೆ, ಆದರೆ ಆಥೆನ್ ಚೂಕಿಗೆಲ್ಲ. ಕಾರಣ ಕೊಡಿರಿ.
- (i) What is inversion temperature?  
ಇನ್ವರ್ಸನ್ ತಾಪಮಾನ ಅಂದರೇನು?
- (j) What are liquid crystals? Give an example.  
ದ್ವಿಪದ್ಧತಿಗಳಿಂದರೇನು? ಒಂದು ಉದಾಹರಣೆ ಕೊಡಿರಿ.
- (k) What is gel? Give an example.  
ಜೆಲ್ ಅಂದರೇನು? ಒಂದು ಉದಾಹರಣೆ ಕೊಡಿರಿ.
- (l) What is intrinsic viscosity?  
ಇಂಟ್ರಿನಿಕ್ ವಿಸ್ಕ್ಯಾಸಿಟಿ ಅಂದರೇನು?

#### SECTION – B / ವಿಭಾಗ – ಬಿ

Answer **any four** of the following :

**(4 × 5 = 20)**

ಯಾವುದಾದರೂ ನಾಲ್ಕು ಉತ್ತರಿಸಿರಿ :

2. Explain the geometry of water molecule on the basis of hybridisation and VSEPR theory.  
ನೀರಿನ ( $H_2O$ ) ಅಣವಿನ ಆಕಾರವನ್ನು ಹೈಬ್ರಿಡ್‌ಫೇಜನ್ ಮತ್ತು VSEPR ಸಿದ್ಧಾಂತಗಳನ್ನಾಧರಿಸಿ ವಿವರಿಸಿರಿ.
3. Define space lattice and unit cell. Calculate number of particles per unit cell in body centered cubic unit cell and face centered cubic unit cell.  
ಸ್ಪೇಸ್‌ಲೇಟ್‌ನ್ ಮತ್ತು ಯುನಿಟ್‌ ಸೆಲ್‌ಗಳನ್ನು ವ್ಯಾಖ್ಯಾನಿಸಿರಿ. ಬಾಡಿ ಸೆಂಟರ್‌ ಕ್ಲೌಬ್ (BCC) ಮತ್ತು ಫೆಂಟ್‌ ಸೆಂಟರ್‌ ಕ್ಲೌಬ್ (FCC) ಯುನಿಟ್‌ ಸೆಲ್‌ಗಳಲ್ಲಿ ಪ್ರತಿ ಯುನಿಟ್‌ ಸೆಲ್‌ನ ಅಣ ಸಂಖ್ಯೆಗಳನ್ನು ಲೆಕ್ಕೆ ಹಾಕಿರಿ.
4. Explain inductive effect and electromeric effect with examples.  
ಇಂಡಕ್ಟ್‌ ಪರಿಣಾಮ ಮತ್ತು ಇಲೆಕ್ಟ್ರೋಮೆರಿಕ್ ಪರಿಣಾಮಗಳನ್ನು ಉದಾಹರಣೆಯೊಂದಿಗೆ ವಿವರಿಸಿರಿ.
5. What are dienes? Discuss the classification of dienes with examples.  
ಡ್ಯೂಯನ್‌ಗಳಿಂದರೇನು? ಡ್ಯೂಯನ್‌ಗಳ ವರೀಕರಣವನ್ನು ಉದಾಹರಣೆ ಸಹಿತ ವಿವರಿಸಿರಿ.
6. Explain the determination of viscosity of a liquid by Ostwald's viscometer method.  
ಒಸ್ವಾಲ್ಡ್‌ ವಿಸ್ಕ್ಯಾಮೀಟರ್ ವಿಧಾನದಿಂದ ಒಂದು ದ್ವಿಪದ್ಧತಿಯನ್ನು ಕಂಡು ಹಿಡಿಯುವುದನ್ನು ವಿವರಿಸಿರಿ.
7. What is Joule-Thomson effect? Describe Joule-Thomson experiment and its results.  
ಜೂಲ್-ಥಾಮನ್‌ ಪರಿಣಾಮ ಅಂದರೇನು? ಜೂಲ್-ಥಾಮನ್‌ನ ಪ್ರಯೋಗ ಮತ್ತು ಫಲಿತಾಂಶಗಳನ್ನು ವಿವರಿಸಿರಿ.

## SECTION – C / ವಿಭಾಗ – ೩

Answer any four of the following :

(4 × 10 = 40)

ಕೆಲಗಿನವುಗಳಲ್ಲಿಯವುದಾದರೂ ನಾಲ್ಕು ಉತ್ತರಗಳನ್ನು ಲಕ್ಷ್ಯಿಸಿ :

8. (a) Explain the formation of nitrogen molecule on the basis of molecular orbital theory. Account for its bond order.

ಅನ್ನಕ್ಕೆ ಸಿದ್ಧಾಂತದ ಅಧಾರದ ಮೇಲೆ ನೈಟ್ರಾಜಿನ್ (N<sub>2</sub>) ಅನ್ನವಿನ ರಚನೆಯನ್ನು ವಿವರಿಸಿ. ಅದರ ಬಂಧ ಸಂಖ್ಯೆಯನ್ನು ಲಕ್ಷ್ಯ ಹಾಕಿ.

- (b) Explain the terms sensitivity and selectivity. Discuss the use of dimethyl glyoxime reagent in analysis of nickel. (5 + 5 = 10)

ಸಂವೇದನ ಶೀಲತೆ ಮತ್ತು ಅಯ್ಯು ತೆಗೆಯುವಿಕೆ ಕಬ್ಗಳನ್ನು ವಿವರಿಸಿ. ನಿಕೆಲ್ ವಿಶ್ಲೇಷಣೆಯಲ್ಲಿ ಡಿಎಂಜಿ (DMG) ಪ್ರತಿಕಾರಕದ ಉಪಯೋಗವನ್ನು ವಿವರಿಸಿ.

9. (a) Explain the following in brief :

- (i) Ozonolysis of 2-methyl-2-butene  
(ii) Hydroboration and oxidation of alkenes  
ಕೆಲಗಿನವುಗಳನ್ನು ಸಂಕ್ಷಿಪ್ತವಾಗಿ ವಿವರಿಸಿ :
- (i) 2-ಮಿಥ್ಯೆಲ್-2-ಬ್ಯಾಟೆನ್ ಓರೊನೋಲಿಸಿಸ್  
(ii) ಅಲ್ಕೆನ್‌ಗಳ ಹ್ಯಾಬೋರೇಶನ್ ಮತ್ತು ಆಕ್ಸಿಡೇಶನ್

- (b) Explain the mechanism of nitration of benzene. (5 + 5 = 10)

ಬೆಂಧುಗಳನ್ನು ನೈಟ್ರಾಇಟ್ ಕ್ರಿಯೆಯ ಕ್ರಿಯಾ ತಂತ್ರಿಕೆಯನ್ನು ವಿವರಿಸಿ.

10. (a) Derive Kirchoff's equation.

ಕಿಚೋಫ್‌ನ ಸಮೀಕರಣವನ್ನು ಸಾಧಿಸಿ.

- (b) Refractive index and density of benzene were found to be 1.502 and 0.865 gcm<sup>-3</sup> respectively. Calculate specific refraction and molar refraction of benzene. (Given : molecular weight of benzene = 78). (5 + 5 = 10)

ಬೆಂಧುಗಳನ್ನು ವರ್ಣಿಸಿ ಸೂಕ್ಷ್ಮತೆ ಮತ್ತು ಸಾಂಪ್ರತಿಕಗಳು ಕ್ರಮಾಗಿ 1.502 ಮತ್ತು 0.865 ಗ್ರಾ.ಘ. ಸೆ.ಮಿ. ಇದ್ದರೆ ಅದರ ಸಾರ್ಕಾರ್ಯ ವರ್ಣಿಸಿ ಮತ್ತು ಅನು ವರ್ಣಿಸಿ ವಿವರಿಸಿ.



11. (a) What is hybridisation? Discuss  $dsp^3$  hybridisation and geometry of a molecule involving it with an example.

ಹೈಬ್ರಿಡೇಶನ್ ಅಂದರೆನು?  $dsp^3$  ಹೈಬ್ರಿಡೇಶನ್ ಮತ್ತು ಅದನ್ನು ಹೊಂದಿದ ಅಣುವಿನ ಆಕಾರವನ್ನು ಒಂದು ಉದಾಹರಣೆಯಿಂದಿಗೆ ವಿವರಿಸಿರಿ.

- (b) State Huckel's rule. Explain the aromaticity of pyridine. **(5 + 5 = 10)**  
 ಹುಕೆಲ್‌ನ ನಿಯಮವನ್ನು ಹೇಳಿರಿ ಮತ್ತು ಹಿರಿಡಿನ್‌ನ ಎರೋಮಾಟಿಕ್‌ನ್ನು ವಿವರಿಸಿರಿ.

12. (a) How do you convert :

- (i) Benzene to Benzoic acid and
- (ii) Naphthalene to 2-Naphthol
- (i) ಚೆಂರಿಖುನ್ ಅನ್ನು ಚೆಂರಿಖುಯಿಕ್ ಅವ್ಯಾಖಾರಿ ಮತ್ತು
- (ii) ನೆಫ್ರಾಲೀನ್ ಅನ್ನು 2-ನೆಫ್ರಾಲ್ ಆಗಿ, ಹೀಗೆ ಪರಿವರ್ತಿಸುವಿರಿ?

- (b) What are emulsions and emulsifiers? Give any three applications of colloids. **(5 + 5 = 10)**

ಎಮಲ್ಸನ್ ಮತ್ತು ಎಮಲ್ಸಿಫಿಯರ್ ಅಂದರೆನು? ಕಲೆಗಳ ಯಾವುದಾದರೂ ಮೂರು ಅನ್ವಯಕಗಳನ್ನು ಹೇಳಿರಿ.



35233/B 330

Reg. No. 

--	--	--	--	--	--	--	--	--

**II Semester B.A.3/B.Sc.3 Degree Examination, May 2016****Mathematics (Optional)****(RCU – Regular/Repeaters)****Paper – I : DIFFERENTIAL AND INTEGRAL CALCULUS**

Time : 3 Hours]

[Max. Marks : 80

**Instructions :** Answer all Parts.**PART – A**1. Answer **any ten** of the following (2 marks each) : **(10 × 2 = 20)**

- (a) For the cardioid  $r = a(1 - \cos \theta)$ , prove that  $\phi = \frac{\theta}{2}$ .
- (b) Find the Pedal equation of  $r = a \cos \theta$ .
- (c) Prove that in the Parabola  $\frac{2a}{r} = 1 - \cos \theta$ , polar subtangent =  $2a \operatorname{cosec} \theta$ .
- (d) Define curvature and radius of curvature.
- (e) Define evolute and involute of a curve.
- (f) Prove that  $\lim_{(x, y) \rightarrow (0, 0)} \frac{x^2 y^2}{x^4 + y^4}$  does not exists.
- (g) If  $z = x^2 \sin(3x + y^3)$ , then find  $\frac{\partial z}{\partial x}$  and  $\frac{\partial z}{\partial y}$ .
- (h) If  $u = \frac{xy}{x+y}$ , then show that  $x \frac{\partial y}{\partial x} + y \frac{\partial u}{\partial y} = u$ .
- (i) Find the points of inflexion on the curve  $Y = (\log x)^3$ .
- (j) Obtain the envelope of family of  $Y = mx + \frac{a}{m}$  where  $m$  is the parameter.
- (k) Find the reduction formula for  $\int \cot^n x dx$ .
- (l) Evaluate  $\int_0^{\pi/2} \cos^5 x dx$ .



## PART – B

Answer **any four** of the following (5 marks each) : (4 × 5 = 20)

2. With usual notations, prove that  $\frac{1}{p^2} = \frac{1}{r^2} + \frac{1}{r^4} \left( \frac{dr}{d\theta} \right)^2$ .
3. Show that two cardioids  $r = a(1 + \cos \theta)$  and  $r = b(1 - \cos \theta)$  intersect orthogonally.
4. For the curve  $x = a(\cos \theta + \theta \sin \theta)$ ;  $y = a(\sin \theta - \theta \cos \theta)$ , show that  $s = a\theta$ .
5. If  $u = \log(x^2 + y^2 + z^2)$ , prove that  $x \frac{\partial^2 u}{\partial y \partial z} = y \frac{\partial^2 u}{\partial z \partial x} = z \frac{\partial^2 u}{\partial x \partial y}$ .
6. Find the envelope of family of curves  $\frac{x^2}{a^2} + \frac{y^2}{b^2} = 1$ , where  $a$  and  $b$  are connected by the relation  $a^2 + b^2 = c^2$ .
7. Find the reduction formula for  $\int \cos^n x dx$ , where  $n$  is positive integer.

## PART – C

Answer **any four** of the following : (4 × 10 = 40)

8. (a) With usual notations, prove that  $\tan \phi = r \frac{d\theta}{dr}$ .  
 (b) Find the Pedal equation of an astroid  $x^{2/3} + y^{2/3} = a^{2/3}$ .
9. (a) Find the radius of curvature in Cartesian form.  
 (b) Find the radius of curvature for the curve  $r^m = a^m \cos m\theta$ .
10. (a) State and prove Euler's theorem for homogeneous function in  $x$  and  $y$  of degree  $n$ .  
 (b) If  $u = f(x, y)$  and  $x = r \cos \theta$ ,  $y = r \sin \theta$ , then show that

$$\left( \frac{\partial u}{\partial x} \right)^2 + \left( \frac{\partial u}{\partial y} \right)^2 = \left( \frac{\partial u}{\partial r} \right)^2 + \frac{1}{r^2} \left( \frac{\partial u}{\partial \theta} \right)^2.$$



11. (a) Find the ranges of values of  $x$  in which the curve  $y = 3x^5 - 40x^3 + 3x - 20$  is concave upwards or downwards. Also find their point of inflexion.
- (b) Find all the asymptotes of the curve  $x^3 - 2x^2y + xy^2 + x^2 - xy + 2 = 0$ .
12. (a) Find the reduction formula for  $\int x^n e^{ax} dx$  and evaluate  $\int x^2 e^{3x} dx$ .
- (b) If  $I_n = \int_0^{\pi/4} \tan^n x dx$ , then show that  $I_n + I_{n-2} = \frac{1}{n-1}$  and evaluate  $I_5$ .

Reg. No. 

--	--	--	--	--	--	--	--	--	--

**II Semester B.A.3/B.Sc.3 Degree Examination, May 2016****Mathematics (Optional)****(RCU – Regular/Repeaters)****Paper – II : ALGEBRA AND GEOMETRY**

Time : 3 Hours]

[Max. Marks : 80

**Instructions :** Answer all Parts.**PART – A**

1. Answer
- any ten**
- of the following (2 marks each) :
- (10 × 2 = 20)**

- (a) Define Boolean Algebra.
- (b) Prove that  $a + 1 = 1$  in Boolean algebra.
- (c) State "Principle of Duality".
- (d) Find the highest power of 3 contained in  $1000!$ .
- (e) Define Euler's function and find  $\phi(S)$ .
- (f) Find the centre and radius of the sphere  
$$2x^2 + 2y^2 + 2z^2 - 4x - 6y + 8z - 7 = 0.$$
- (g) Find the equation of tangent plane to the sphere  
$$x^2 + y^2 + z^2 + 2x + 4y - 6z - 6 = 0$$
 at (1, 2, 3).
- (h) Find the value of  $K$  of the spheres  $x^2 + y^2 + z^2 + x + kz - 2 = 0$  and  $x^2 + y^2 + z^2 - 2x + 3y - 4z + 6 = 0$  cut orthogonally.
- (i) Find the equation of the cone with vertex at the origin and whose guiding curve is  $ax^2 + by^2 = 2z$ ;  $bx + my + nz = p$ .
- (j) Find the vertex of the cone  $x^2 - 4y^2 + z^2 + 8y - 4 = 0$ .
- (k) Define cylinder and right circular cylinder.
- (l) Find the equation of the cylinder whose generators touch the sphere  $x^2 + y^2 + z^2 = a^2$  and parallel to line  $x = y = z$ .



## PART - B

Answer **any four** of the following (5 marks each) :

(4 × 5 = 20)

2. If for every  $a, b \in L$ , where  $L$  be a lattice then prove that
  - (a)  $a \vee b = b$  if and only if  $a \leq b$
  - (b)  $a \wedge b = a$  if and only if  $a \leq b$ .
3. State and prove "Fundamental Theorem of Arithmetic".
4. Find the centre and radius of the circle  $x^2 + y^2 + z^2 - 8x + 4y + 8z - 45 = 0$ ,  $x - 2y + 2z = 3$ .
5. Find the equation to the sphere which passes through the circle of intersection  $x^2 + y^2 + z^2 - 2x + 3y + 5z + 6 = 0$  and  $3x - 4y + z - 15 = 0$  and orthogonal to the sphere  $x^2 + y^2 + z^2 + 2x + 4y - 6z + 11 = 0$ .
6. Find the equation of the cone whose vertex at the point (3, 1, 2) and whose guiding curve is the ellipse  $2x^2 + 3y^2 = 1$ ,  $z = 0$ .
7. Find the equation of the right circular cylinder of radius 2 whose axis passes through (1, 2, 3) and has direction cosines proportional to 2, -3, 6.

## PART - C

Answer **any four** of the following (10 marks each) :

(4 × 10 = 40)

8. (a) Define "Distributive lattice" and if  $a, b, c \in L$  where  $L$  be lattice then prove that  $a \vee (b \wedge c) \leq (a \vee b) \wedge (a \vee c)$ .  
 (b) Show that in a Boolean algebra, for any  $a$  and  $b$   $a = b$  if and only if  $(a \wedge b') \vee (a' \wedge b) = 0$ .
9. (a) State and prove "Fermats Theorem".  
 (b) Prove that  $28! + 233$  is divisible by 29 and 31 and by 899.
10. (a) Show that the equation  $x^2 + y^2 + z^2 + 2ux + 2vy + 2wz + d = 0$  represents a sphere and hence find its centre and radius.  
 (b) Show that the plane  $2x - 2y + z + 12 = 0$  touches the sphere  $x^2 + y^2 + z^2 - 2x - 4y + 2z = 3$  and also find the point of contact.

11. (a) Find the equation of the right circular cone whose vertex is the point  $(\alpha, \beta, \gamma)$  and axis is the line  $\frac{x-\alpha}{l} = \frac{y-\beta}{m} = \frac{z-\gamma}{n}$  and semi vertical angle ' $\theta$ '.
- (b) Show that the enveloping cone of the sphere  $x^2 + y^2 + z^2 - 2x + 4z = 1$  with its vertex at  $(1, 1, 1)$  is  $4x^2 + 3y^2 - 5z^2 - 6yz - 8x + 16z - 4 = 0$ .
12. (a) Find the equation of the cylinder whose generators intersect the conic  $ax^2 + 2hxy + by^2 + 2gx + 2fy + c = 0, z = 0$ .
- (b) Find the equation of the enveloping cylinder of the sphere  $x^2 + y^2 + z^2 = 25$ , whose generators are parallel to the line  $\frac{x}{1} = \frac{y}{2} = \frac{z}{3}$ .
-

Reg. No. 

--	--	--	--	--	--	--	--

**II Semester B.Sc.3 Degree Examination, May 2016****Computer Science (Optional)****(RCU – Regular/Repeaters)****DATA STRUCTURES USING 'C'**

Time : 3 Hours]

[Max. Marks : 80

- Instructions :**
- 1) Answer all Sections.
  - 2) Draw diagrams wherever necessary.

**SECTION – A**Answer **any ten** questions, each carries **2** marks : **( $10 \times 2 = 20$ )**

1. Define Data Structure.
2. What is static memory allocation?
3. Define recursion.
4. What is binary searching?
5. List out any two applications of stack.
6. What is merge sort?
7. Define queue.
8. Differentiate between stack from array.
9. What is Binary tree?
10. Define Linked list.
11. Define Root node and Child node.
12. Differentiate LIFO and FIFO.



## SECTION - B

Answer **any five** questions, each carries **4** marks : **(5 × 4 = 20)**

13. Write a note on memory allocation functions.
14. Write a program to find GCD of two numbers using recursive function.
15. Explain the concept of bubble sort technique with an example.
16. Define stack. Explain the various operations of stack.
17. Convert the following infix expression to postfix expressions :
  - (a)  $X \wedge Y \wedge Z - A + B + C/D$
  - (b)  $(A + B) * (C + D) \$ (A + B)$
18. What are the types of linked list? Explain any one of them.
19. Explain with an example, the terms non-terminal node and level of a tree.


## SECTION - C

Answer **any four** questions, each carries **10** marks : **(4 × 10 = 40)**

20. Write the syntax and uses of following :
  - (a) `fread()`
  - (b) `fwrite()`
  - (c) `feof()`
  - (d) `ferror()`
  - (e) `fscanf()`
21. Write a program to sort n-numbers in ascending order using merge sort technique.
22. Write an algorithm for double ended queue to
  - (a) insert an element at rear end and at front end
  - (b) delete an element at rear end and at front end.
23. Explain the basic operations that can be performed on singly linked list.



24. Traverse the tree given below in inorder, postorder and preorder.



25. Explain the meaning of the following terms :

- (a) Complete Binary tree
  - (b) Heap
  - (c) Degree of a node and tree
  - (d) Terminal node
  - (e) Siblings
-



**12235/B 210**

Reg. No. 

--	--	--	--	--	--	--	--	--	--

**II Semester B.C.A. Degree Examination, May 2016**

**NUMERICAL AND STATISTICAL METHODS**

**(KUD – Repeaters)**

Time : 3 Hours] [Max. Marks : 80

**Instructions :** Answer **any five** full questions.

1. (a) Define Algebraic equation and Trancedental equation with examples.  
(b) Define Bisection method find the approximate root of the equation  $x^3 - 9x + 1 = 0$  in (2, 3) carry out 5 iterations. **(4 + 12 = 16)**
2. (a) Derive the Regula-Falsi method of an root of equation.  
(b) Use the method of false position to find the fourth root of 12 corrected to four decimal places **(8 + 8 = 16)**
3. (a) Solve the following system of equations by Gauss - elimination method
$$\begin{aligned}x + 2y + z &= 3 \\2x + 3y + 3z &= 10 \\3x - y + 2z &= 13\end{aligned}$$
  
(b) Write the solution of Linear simultaneous equations by Gauss Jordan method **(8 + 8 = 16)**
4. (a) Use LU decomposition method to solve the system of equations.
$$\begin{aligned}2x + y + 4z &= 12 \\4x + 11y - z &= 33 \\8x - 3y + 2z &= 20\end{aligned}$$
  
(b) Find the eigen values and the eigen vectors of the matrix
$$A = \begin{pmatrix} 5 & 4 \\ 1 & 2 \end{pmatrix}$$
 **(10 + 6 = 16)**

**12235/B 210**

5. (a) Prove that  
(i)  $ED = \Delta E$       (ii)  $E V = V E = \Delta$
- (b) Given  $f(40) = 184$ ,  $f(50) = 204$ ,  $f(60) = 226$ ,  $f(70) = 250$ ,  $f(80) = 276$ ,  $f(90) = 304$  find the  $f(38)$  &  $f(85)$  using suitable interpolation formula.  
**(6 + 10 = 16)**
6. (a) Given the following table find  $f(78)$  :
- |   |      |      |      |      |      |
|---|------|------|------|------|------|
| X | 80   | 85   | 90   | 95   | 100  |
| Y | 5026 | 5674 | 6362 | 7088 | 7854 |
- (b) From the following table, find the value of Y when X = 10, using Lagrange's Interpolation formula
- |   |    |    |    |    |
|---|----|----|----|----|
| X | 5  | 6  | 9  | 11 |
| Y | 12 | 13 | 14 | 16 |
- (8 + 8 = 16)**
7. (a) Find the equation of the least fitting line  $y = ax + b$  for the following data :
- |     |    |    |    |    |    |
|-----|----|----|----|----|----|
| X : | 5  | 10 | 15 | 20 | 25 |
| Y : | 16 | 19 | 23 | 26 | 30 |
- (b) From the table of values below compute  $\frac{dy}{dx}$  and  $\frac{d^2y}{dx^2}$  at  $x = 1$ .
- |   |   |   |    |    |     |     |
|---|---|---|----|----|-----|-----|
| x | 1 | 2 | 3  | 4  | 5   | 6   |
| y | 1 | 8 | 27 | 64 | 125 | 216 |
- (8 + 8 = 16)**
8. Explain **any four** :
- (a) Newton - Raphson method  
(b) Types of Matrices  
(c) Eigen value and Eigen vector  
(d) Forward difference  
(e) Trapezoidal and Simpson's 1/3rd rule  
(f) Mean, Median and Standard deviation  
**(4 x 4 = 16)**



10902/B 960/B 230/  
B 520/B 240/B 910

Reg. No.

--	--	--	--	--	--	--	--	--	--	--	--

**II Semester B.A./B.A.2/B.B.A.2/B.C.A./B.C.A.2/B.C.A.3/  
B.Sc./B.Sc.2/B.Sc.3/B.Sc.(CS)/B.Sc.(CS)2/B.S.W./B.S.W.2  
Degree Examinations, May 2016**

**ENVIRONMENTAL STUDIES AND HUMAN RIGHTS**

**(Regular/Repeaters)**

**(Mandatory)**

Time : 90 Minutes

[Max. Marks : 80]

**Instructions :**

- 1) This question paper consists of Environmental Studies (Q.No. 1 to 40) and Human Rights (Q.No. 41 to 80)
  - 2) Check for complete printing of 80 questions.
  - 3) The last page of the question paper may be used for rough work.
  - 4) Each question has four multiple choice answers and choose the correct one.
  - 5) Darken the appropriate circle with the ball pen.
  - 6) Damaging/overwriting using whitener on the OMR sheets are strictly prohibited.
  - 7) No candidate will be allowed to leave the examination hall till the end of the session and without handing over his/her Answer Sheet to the Invigilator.
  - 8) Candidates should ensure that the Invigilator has verified all the entries and that the invigilator has affixed his/her signature in the space provided on OMR Sheet.
1. Climate conditions in the area of limited size constitute  
ಚಂದು ಕೇಮಿತ ವಾತಾವರಣದಲ್ಲಿನ ವಾಯುಗುಣದ ಸ್ಥಿರತೆಗಳನ್ನು ರೂಪಿಸುವುದು
- |  |                        |
|--|------------------------|
| (A) Local climate<br>ಪ್ರಾದೇಶಿಕ ವಾಯುಗುಣ | (B) Climate<br>ವಾಯುಗುಣ |
| (C) Micro climate<br>ಸೂಕ್ಷ್ಮ ವಾಯುಗುಣ   | (D) Weather<br>ಹವಾಗುಣ  |

SEAL



2. "Habitat is the organisms address and ecological niche is its profession." – Who gave this statement?  
 "ಜೀವ ಸೆಲಿಯ ಜೀವಿಯ ವಿಳಾಸವಾಗಿದೆ ಮತ್ತು ಜೀವ ಪರಿಸರಾತ್ಮಕ ನಿರ್ಣಯ ಅವರ ವ್ಯಕ್ತಿಯಾಗಿದೆ" ಎಂದು ಹೇಳಿಕೆಯನ್ನು ನೀಡಿದವರು ಯಾರು?
- |                        |                     |
|------------------------|---------------------|
| (A) Odum<br>ಓಡಮ್       | (B) Reiter<br>ರೈಟರ್ |
| (C) Tansley<br>ಟಾಂಸ್ಲೆ | (D) Misra<br>ಮಿಸ್ರಾ |
3. The English word environment is originated from  
 ಎನ್ವಿರೋನ್ಮೆಂಟ್ ಎಂಬ ಪದ ಯಾವ ಭಾಷೆ ಮೂಲದಿಂದ ಉತ್ಪತ್ತಿಯಾಗಿದೆ?
- |                       |  |
|-----------------------|--|
| (A) Latin<br>ಲ್ಯಾಟಿನ್ | (B) Greek<br>ಗ್ರೀಕ್                        |
| (C) French<br>ಫ್ರೆಂಚ್ | (D) None of these<br>ಇವುಗಳಲ್ಲಿ ಯಾವುದೂ ಅಲ್ಲ |
4. Environmental Studies involve studies of \_\_\_\_\_.  
 ಪರಿಸರ ಅಧ್ಯಯನವು ಒಳಗೊಂಡಿರುವುದೆಂದರೆ \_\_\_\_\_.
- |  |  |
|--|--|
| (A) Evolution of Life<br>ಕೇವಲ ಜೀವ ವಿಕಾಸವನ್ನು | (B) All aspects of Social environment<br>ಸಾಮಾಜಿಕ ಪರಿಸರದ ಎಲ್ಲ ವಿಷಯಗಳನ್ನು  |
| (C) Nitrogen cycle<br>ಆರಜನಕ ಚಕ್ರ             | (D) All aspects of environment<br>ಪರಿಸರದಲ್ಲಿನ ಸಮಸ್ಯೆ ಅಂತರ್ಗತ ಅಧ್ಯಯನವನ್ನು |
5. Water logging has an impact on \_\_\_\_\_.  
 ನೀರು ನಿಲ್ಲುವುದು ಮತ್ತು ಜ್ವಾಲಾಗುವುದು ಕೆಳಗಿನವುಗಳಲ್ಲಿ ಯಾವುದರ ಮೇಲೆ ಪರಿಣಾಮ ದೀರ್ಘಬಲ್ಲದು?
- |   |   |
|---|---|
| (A) Atmospheric profile<br>ವಾತಾವರಣದ ರೂಪುರೇಖೆಗಳು | (B) Productivity of soil<br>ಮಣಿಷನ ಉತ್ಪಾದಕತೆ |
| (C) Air pollution<br>ವಾಯು ಮಾಲೀನ್ಯ               | (D) None of these<br>ಇವುಗಳಲ್ಲಿ ಯಾವುದೂ ಅಲ್ಲ  |
6. Environmental Study is helpful in \_\_\_\_\_.  
 ಪರಿಸರ ಅಧ್ಯಯನವು ಯಾವುದಕ್ಕೆ ಸಹಾಯಕರಿಯಾಗಿದೆಯಿಂದರೆ
- |  |
|--|
| (A) management of all environmental assets judiciously<br>ನಮ್ಮ ಸುತ್ತಮುತ್ತಲಿನ ಪರಿಸರ ಸಂಪತ್ತನ್ನು ನ್ಯಾಯೋಚಿತವಾಗಿ ನಿರ್ವಹಿಸಲು |
| (B) the management of all resources<br>ಸಂಪನ್ಮೂಲವನ್ನು ನಿರ್ವಹಿಸಲು  |
| (C) in achieving suitable development<br>ಸುಸ್ಥಿರ ಬೆಳವಣಿಯನ್ನು ಆಧಿಕ್ಯ  |
| (D) for all these resources<br>ಇವೆಲ್ಲವುಗಳಿಗಾಗಿ   |

7. Tree hugging movement is called \_\_\_\_\_.  
 ಗಿಡಗಳನ್ನು ಅಪ್ಪಿಕೊಳ್ಳುವ ಚೆಲುವತೀಯನ್ನು \_\_\_\_\_ ಎನ್ನುತ್ತಾರೆ.  
 (A) Chipko movement (B) Green movement  
 ಚಿಪ್ಕೋ ಅಂದೋಲನ ಹಸಿರು ಅಂದೋಲನ  
 (C) Silent Valley movement (D) None of these  
 ಮೌನ ಕಣಬ ಅಂದೋಲನ ಇವುಗಳಲ್ಲಿಯಾವುದು ಅಲ್ಲ
8. Planting of trees is called \_\_\_\_\_.  
 ಮರಗಿಡಗಳನ್ನು ಬೆಳೆಸುವುದಕ್ಕೆ \_\_\_\_\_ ಎನ್ನುತ್ತಾರೆ.  
 (A) Deforestation (B) Afforestation  
 ಡಿಫೋರಸ್ಟೇಶನ್ ಅಫೋರಸ್ಟೇಶನ್  
 (C) Forestation (D) None of these  
 ಫಾರಸ್ಟೇಶನ್ ಇವುಗಳಲ್ಲಿಯಾವುದು ಅಲ್ಲ
9. Identify the non-renewable source of energy from the following  
 ಕೆಳಗಿನವುಗಳಲ್ಲಿ ಪುನರುತ್ವದನೆಯಾಗಿರುವ ಈ ಸಂಪನ್ಮೂಲ ಯಾವುದು?  
 (A) Coal (B) Fuel cells  
 ಕೆಲ್ಲಿದ್ದಲು ಇಂಥನ್ನು ಹೋಕಾಗಳು  
 (C) Wind power (D) Wave power  
 ಪವನ ತಕ್ಷಿ ಅಲೆಗಳ ತಕ್ಷಿ
10. Fossil fuels and metallic minerals are  
 ಪ್ರಾಣಿಯುಳಿಕೆ ಇಂಥನಗಳು ಮತ್ತು ಲೋಹದ ಆದಿಯ  
 (A) Renewable resources (B) Inexhaustible resources  
 ಪುನರುತ್ವದನೆಯಾಗಬಲ್ಲ ಸಂಪನ್ಮೂಲ ಖಾಲಿಯಾಗಲಾರದ  
 (C) Non-renewable resources (D) None of these  
 ಪುನರುತ್ವದನೆಯಾಗಿರುವ ಸಂಪನ್ಮೂಲ ಇವುಗಳಲ್ಲಿಯಾವುದು ಅಲ್ಲ
11. Land is important because it  
 ಭೂಮಿ ಅಕ್ಕಿ ಮತ್ತು ವಿಕಾರಿ ಇಂದರೆ \_\_\_\_\_.  
 (A) gives us space for building houses  
 ಅದು ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ನಮಗೆ ಆಧಾರವಾಗಿದೆ  
 (B) produces food for us and animals  
 ನಮಗೆ ಮತ್ತು ಜೀವಿಗಳಿಗೆ ಬೇಕಾದ ಆಹಾರವನ್ನು ಬೆಳೆದುಕೊಳ್ಳುವುದಕ್ಕೆ ಸಹಕಾರಿ  
 (C) one of the factors of production  
 ಅದು ಒಂದು ಪ್ರಮುಖ ಉತ್ಪಾದನಾಂಗ  
 (D) for all these resources  
 ಈ ಎಲ್ಲ ಕಾರಣಗಳಿಂದ



12. Which of the following is a possible producer in an ecosystem?

ಕೆಲಗಿನವುಗಳಲ್ಲಿ ಯಾವುವು ಉತ್ಪಾದಕರ ಹಾಗೆಕ್ಕೆ ಸೇರಿದೆ?

- (A) Plants and some bacteria capable of producing their own food  
ಗಿಡಗಳು ಮತ್ತು ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕೊಳ್ಳಬಲ್ಲ ಕೆಲವು ಬ್ಯಾಕ್ಟೀರಿಯಾಗಳು
- (B) Animals  
ಜೀವಿಗಳು
- (C) Human beings  
ಮಾನವರು
- (D) Fish  
ಮೀನುಗಳು

13. Frog, birds, fox and cat are example of

ಕಪ್ಪೆ, ಪಕ್ಕಿಗಳು, ನರಿ, ಬೆಕ್ಕಿಗಳು ಎಂಧಾದಕ್ಕೆ ಉದಾಹರಣೆಗಳಿಂದರೆ

- |                           |                           |
|---------------------------|---------------------------|
| (A) Primary Carnivores    | (B) Secondary Carnivores  |
| ಘಾಫಿಲಿಕ ಮಾಂಸಾಹಾರಿ ಜೀವಿಗಳು | ದ್ವಿತೀಯ ಮಾಂಸಾಹಾರಿ ಜೀವಿಗಳು |
| (C) Top Carnivores        | (D) None of these         |
| ಉನ್ನತ ಮಾಂಸಾಹಾರಿ ಜೀವಿಗಳು   | ಇವುಗಳಲ್ಲಿ ಯಾವುವು ಅಲ್ಲ     |

14. The flow of energy in the ecosystem is governed by laws of thermodynamics  
ಚೆಲವ ಪರಿಸರ ನೃವಸ್ಥಿಯಲ್ಲಿ ಕ್ರಿಯೆ ಕರಿವು ನಿಯಂತ್ರಿಸಲ್ಪಡುವುದು ಉಷ್ಣ ಬಲಕ್ಕಿಯಾಗಾಡುದ್ದ ನಿಯಮಗಳಿಂದ

- |           |                       |
|-----------|-----------------------|
| (A) One   | (B) Two               |
| ಒಂದು      | ಎರಡು                  |
| (C) Three | (D) None of these     |
| ಮೂರು      | ಇವುಗಳಲ್ಲಿ ಯಾವುವು ಅಲ್ಲ |

15. Hydrological cycle is driven by

ಜಲಚಕ್ರಕ್ಕೆ ವೇರಂತಹ ಕ್ರಿಯೆಂದರೆ

- |           |                  |
|-----------|------------------|
| (A) Water | (B) Solar energy |
| ನೀರು      | ಸೌರಕ್ಕಿ          |
| (C) Trees | (D) Clouds       |
| ಗಿಡಗಳು    | ಮೊಂಡಗಳು          |

16. Which of the following is correct?

ಕಳಗಿನವುಗಳಲ್ಲಿ ಯಾವುದು ಸರಿ?

- (A) Pyramid of energy is always upright  
ಕ್ಷೇತ್ರ ಫಿರಾಮಿಡ್ ಯಾವಾಗಲೂ ಮೇಲ್ಯವಾಗಿರುತ್ತವೆ
- (B) Pyramid of biomass is ever upright  
ಜೀವಿಕ ರಾಶಿಯ ಫಿರಾಮಿಡ್ ಯಾವಾಗಲೂ ಮೇಲ್ಯವಾಗಿರುತ್ತವೆ
- (C) Pyramid of numbers is always upright  
ಸಂಖ್ಯೆಗಳ ಫಿರಾಮಿಡ್ ಯಾವಾಗಲೂ ಮೇಲ್ಯವಾಗಿರುತ್ತವೆ
- (D) Pyramid of energy is inverted also  
ಕ್ಷೇತ್ರ ಫಿರಾಮಿಡ್ ಯಾವಾಗಲೂ ಈ ಕೆಳಗಾಗಿದ್ದಾಗಿರುತ್ತವೆ

17. In an aquatic ecosystem phytoplankton can be considered as a \_\_\_\_\_.

ಜಲ ಜೀವ ಪರಿಸರ ವ್ಯವಸ್ಥೆಯಲ್ಲಿ ವ್ಯಾಟೊಪ್ಲಾಂಕ್ಟಿನ್ ಎಂದು ಪರಿಗೊಸಲಾಗುತ್ತದೆ.

- |  |   |
|--|---|
| (A) Consumers<br>ಗ್ರಾಹಕರು                            | (B) Producer<br>ಉತ್ಪಾದಕರು               |
| (C) Saprotrophic organisms<br>ಘಾರ್ಮೋಟಾಫಿಕ್ ಬೆಳವಣಿಗಳು | (D) Micro consumers<br>ಸೂಕ್ಷ್ಮ ಗ್ರಾಹಕರು |

18. Genetic variation between distinct populations of the same species is known as

ಒಂದೇ ಜೀವ ಜಾತಿಗೆ ಸೇರಿದ ಜೀವಿಗಳ ಜನಸಂಖ್ಯೆಯಲ್ಲಿನ ವಂತವಾಹಿ ವ್ಯತ್ಯಾಸವನ್ನು \_\_\_\_\_ ಎಂದು ಕರೆಯುತ್ತಾರೆ.

- |  |  |
|--|--|
| (A) Species diversity<br>ಜಾತಿ/ವ್ರಚೀಭ ವೈವಿಧ್ಯ | (B) Ecosystem diversity<br>ಜೀವ ಪರಿಸರ ವೈವಿಧ್ಯ |
| (C) Genetic diversity<br>ವಂತವಾಹಿ ವೈವಿಧ್ಯ     | (D) Biodiversity<br>ಜೀವ ವೈವಿಧ್ಯ              |

19. Which group has the highest number of endangered species?

ಕಳಗಿನವುಗಳಲ್ಲಿ ಯಾವ ವ್ಯಾಟೆಂಡ್ ಗಳು ಗಂಡಾಂತರಕ್ಕೆ ಹೆಚ್ಚು ಒಳಗಾಗಿವೆ?

- |                             |                           |
|-----------------------------|---------------------------|
| (A) Mammals<br>ಸಸ್ತನಿಗಳು    | (B) Fishes<br>ಮತ್ತು ಸಂಕುಲ |
| (C) Reptiles<br>ಸರಿಷ್ಯವಾಗಳು | (D) Birds<br>ವಕ್ಕಿನಂತುಲ   |

**10902/B 960/B 230/  
B 520/B 240/B 910**



20. About in situ methods of conservation of biodiversity we can say  
ಜೀವ ವೈವಿಧ್ಯ ರಕ್ಷಣೆಯ ಇನ್ ಸಿಟಿ/ಸ್ಟ್ರೀಟ್ ರಕ್ಷಣೆ ವಿಧಾನದ ಬಗ್ಗೆ ನಾವು ಏನು ಹೇಳಬಹುದೆಂದರೆ  
\_\_\_\_\_.
- (A) It is the most efficient method  
ಇದು ದ್ವಾರಾ ವಿಧಾನ  
(B) This method allows the animal to interbreed freely  
ಈ ವಿಧಾನವು ಪ್ರಾಣಿಗಳಿಗೆ ಮತ್ತು ಪರಿಸರದಲ್ಲಿ ತಮ್ಮ ಜನಸಂಖ್ಯೆಯನ್ನು ವೃದ್ಧಿಸಿಕೊಳ್ಳಲುವುದಕ್ಕೆ ಅವಕಾಶವೀಯಾಗುತ್ತದೆ  
(C) It is financially cheap  
ಇದು ಆರ್ಥಿಕವಾಗಿ ಅನುಕೂಲಕಾರಿಯಾದ ವಿಧಾನ  
(D) All these  
ಇವೆಲ್ಲವುಗಳು
21. Rio declaration refers to  
ರಿಯೋ ಫೋರ್ಮೆಂಟ್‌ಯು ಮೊಚಿಸುವುದು
- (A) Earth Summit is June 1992      (B) Ram Sar Conference  
ಭೂ ಶೃಂಗಾರ ಸಭೆ ಜೂನ್ 1992      ರಾಮಸರ ಸಮ್ಮೇಳನ  
(C) Stockholm Conference 1972      (D) None of these  
ಸ್ಟೋಕಹೋಲ್ಮ ಸಮ್ಮೇಳನ 1972      ಇವುಗಳಲ್ಲಿ ಯಾವುದೂ ಅಲ್ಲ
22. Environmental Pollution adversely affects \_\_\_\_\_.  
ಪರಿಸರ ಮಾರ್ಗವು ನಕಾರಾತ್ಮಕವಾಗಿ ವ್ಯಾಖಾನಿಸುವುದೆಂದರೆ \_\_\_\_\_.
- (A) Ecosystem      (B) Food Chain  
ಜೀವಪರಿಸರ ವ್ಯವಸ್ಥೆ      ಆಹಾರ ಸರಪಳಿ  
(C) Human Health      (D) All these  
ಮಾನವಾರ್ಥಗ್ರಂಥ      ಇವೆಲ್ಲವುಗಳು
23. Taj Mahal, a tear on the chicks of eternity is adversely being affected by  
ಅನಂತಕೆಯ ಕೆನ್ನೆಯ ಮೇಲೆ ಕಟ್ಟೇರು ಎಂದು ಹೆಸರುವಾಸಿಯಾಗಿರುವ ತಾಜ ಮಹಲ್‌ದ ಮೇಲೆ ವೈಕಿಕೊಲ ಪರಿಣಾಮವನ್ನುಂಟು ಮಾಡುತ್ತಿರುವುದೆಂದರೆ \_\_\_\_\_.
- (A) Sulphur dioxide      (B) Carbon dioxide  
ಗಂಧಕದ ಡ್ಯೂ ಆಕ್ಸಿಡ್      ಇಂಗಾಲದ ಡ್ಯೂ ಆಕ್ಸಿಡ್  
(C) Carbon monoxide      (D) None of these  
ಇಂಗಾಲದ ಮೊನಾಕ್ಸಿಡ್      ಇವುಗಳಲ್ಲಿ ಯಾವುದೂ ಅಲ್ಲ

24. Water pollution results in \_\_\_\_\_.

ಜಲ ಮಾಲ್ಯದ ಫಲಿತಾಂಶೆಂದರೆ \_\_\_\_\_.

(A) It can negatively affect the aquatic ecosystem

ಅದು ಜಲ ಜೀವಪರಿಸರ ವ್ಯವಸ್ಥೆಯನ್ನು ನಕಾರಾತ್ಮಕವಾಗಿ ಪ್ರಭಾವಿಸಬಲ್ಲದು

(B) It can endanger aquatic biodiversity

ಅದು ಜೀವ ವೈವಿಧ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದೆ

(C) It can create water borne disease

ಅದು ಜಲವಹ್ಯ ರೋಗಗಳನ್ನು ಹಾಬಿಸಬಲ್ಲದು

(D) All these

ಇವೆಲ್ಲವುಗಳು

25. Soil pollution is generally caused by \_\_\_\_\_.

ಮಂಬ್ಬು ಮಾಲ್ಯ ಉಂಟುಮಾಡುವವರುಗಳಿಂದರೆ \_\_\_\_\_.

(A) Industrial and Agricultural waste

ಕ್ರಾರಿಕೆ ಮತ್ತು ಕೃಷಿ ಶೈಲಿಗಳಿಂದ ತ್ಯಜಿಸಲ್ಪಡುವ ತ್ಯಾಜ್ಯ ವಸ್ತುಗಳು

(B) Radioactive wastes and Acid Rain

ವಿಕಿರಣಶಿಲೆ ತ್ಯಾಜ್ಯ ವಸ್ತುಗಳು ಮತ್ತು ಅಮ್ಮುಮಳೆ

(C) Medical waste

ವೃದ್ಧಕೀಯ ತ್ಯಾಜ್ಯಗಳು

(D) All these

ಇವೆಲ್ಲವುಗಳು

26. The causes of floods are \_\_\_\_\_.

ವ್ಯವಹಾರಕ್ಕೆ ಮುಖ್ಯ ಕಾರಣಗಳಿಂದರೆ \_\_\_\_\_.

(A) Prolonged high intensity rainfall

ನಿರಂತರವಾದ ಅತೀ ತೀವ್ರತೆಯಿಂದ ಕೂಡಿದ ಮೇಘಧಾರೆ

(B) Meandering courses of the rivers

ತೆರುವಿನಿಂದ ಕೂಡಿದ ನದಿ

(C) Break in slope in the long profiles of the rivers

ನದಿಯ ಇಂಡಾರಿನಲ್ಲಿ ತುಂಡು ಉಂಟಾಗುವಿಕೆ

(D) All these

ಇವೆಲ್ಲವುಗಳು



27. Earthquake is caused by \_\_\_\_\_.

ಭೂ ಕಂಪನಕ್ಕೆ ಕಾರಣವೆಂದರೆ \_\_\_\_\_.

- (A) Disequilibrium in any part of the earth's crust  
ಭೂಮಿಯಲ್ಲಿ ಒಳಗಡಿಯಲ್ಲಿರುವ ಭಾಗದಲ್ಲಿ ಉಂಟಾಗುವ ಅಸಮತೊಳಣ
- (B) Movement of tectonic plates  
ಟಕ್ಟಿಕಲ್ ಪ್ಲಾಟ್ ಚಲನೆ
- (C) Both (A) and (B)  
(A) ಮತ್ತು (B) ಎರಡೂ
- (D) None of these  
ಇನ್ನಾಗಳಲ್ಲಿಯಾವುದೂ ಅಲ್ಲ

28. Biomedical waste may be disposed off by \_\_\_\_\_.

ಚೆವೆ ವೈದ್ಯಕೀಯ ತ್ಯಾಜ್ಯವನ್ನು ಕೆಲಗಿನವ್ಯಾಗಳಲ್ಲಿ ಯಾವ ವಿಧಾನದ್ದ ಮೂಲಕ ವಿಲೋವಾರಿ ಮಾಡಬಹುದು?

- (A) Incineration  
ಸುಡುವುದು
- (B) Autoclaving and land filling  
ಅಟೋಕ್ಲೇವಿಂಗ್ ಮತ್ತು ಭೂಮಿಯಲ್ಲಿ ಗುಂಡಿ ತೆಗೆದು ತುಂಬಿಸುವುದು
- (C) Both (A) and (B)  
(A) ಮತ್ತು (B) ಎರಡೂ
- (D) None of the above  
ಇನ್ನಾಗಳಲ್ಲಿಯಾವುದೂ ಅಲ್ಲ

29. Viral hepatitis is caused by \_\_\_\_\_.

ವೈರಲ್ ಹಿಪ್ಪೋಟಿನ್‌ಗೆ ಕಾರಣವೆಂದರೆ \_\_\_\_\_.

- |                              |   |
|------------------------------|---|
| (A) Bacteria<br>ಬ್ಯಾಕ್ಟೆರಿಯಾ | (B) Protozoa<br>ಪ್ರೋಟೋಝೋಓ                   |
| (C) Viruses<br>ವೈರಸ್         | (D) None of these<br>ಇನ್ನಾಗಳಲ್ಲಿಯಾವುದು ಅಲ್ಲ |

30. Disease caused by eating fish inhabiting Mercury contaminated water is

ಘಾದರಸದಿಂದ ಕಲುಹಿತವಾದ ನೀರಿನಲ್ಲಿ ವಾಸಿಸುವ ಮಿಲನ್‌ಗಳನ್ನು ತಿನ್ನುವುದರಿಂದ ಬರುವ ರೋಗವೆಂದರೆ

- |  |   |
|--|---|
| (A) Bright's disease<br>ಬ್ರಿಟ್‌ರೋಗಿ    | (B) Mini-mata disease<br>ಮಿನಿ-ಮಾಟಾ ರೋಗಿ     |
| (C) Hashimoto disease<br>ಹಾಷಿಮೋಟೋ ರೋಗಿ | (D) None of these<br>ಇನ್ನಾಗಳಲ್ಲಿಯಾವುದು ಅಲ್ಲ |

31. Sustainable development involves

ಸುಸ್ಥಿರ ಬೆಳವಣಿಗೆ ಏನನ್ನು ಒಳಗೊಂಡಿರುತ್ತದೆಯೆಂಬರೆ \_\_\_\_\_.

- (A) Equality between ages and genders  
ವಿವಿಧ ವಯೋ ಸಮಾಂತರ ಮತ್ತು ಲಿಂಗದವರ ನಡುವಿನ ಸಮಾನತೆ
- (B) Equality between classes and races  
ವಿವಿಧ ವರ್ಗಗಳ ಮತ್ತು ಜಾಂಗಳ ನಡುವಿನ ಸಮಾನತೆ
- (C) Equality between continents and countries  
ವಿವಿಧ ಖಂಡ ಮತ್ತು ದೇಶಗಳ ನಡುವಿನ ಸಮಾನತೆ
- (D) All the above  
ಇವೆಲ್ಲವುಗಳು

32. Point out the causes of energy shortage in urban areas

ನಗರ ವ್ಯವಹಾರದಲ್ಲಿ ಕಷ್ಟದಿಯ ಕೂರತೆಗೆ ಕಾರಣಭಾಂತವಾದ ಅಂಶಗಳನ್ನು ಗುರುತಿಸಿರಿ

- (A) They use more automobiles  
ಅವುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಲ್ಲಿ ಉಪಯೋಗಿಸುತ್ತವೆ
- (B) They use many electrical equipments in homes  
ಅವುಗಳು ಹೆಚ್ಚಿನ ವ್ಯವಹಾರದಲ್ಲಿ ವಿದ್ಯುತ್ಕಣಿಯಿಂದ ನಡೆಯುವ ಉಪಕರಣಗಳನ್ನು ಉಪಯೋಗಿಸುತ್ತವೆ
- (C) They have more population  
ಅವುಗಳು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ
- (D) All these  
ಇವೆಲ್ಲವುಗಳು

33. Why we have to give more importance to the conservation of water?

ನೀರಿನ ಸಂರಕ್ಷಣೆಗೆ ನಾವು ಏಕ ಮಹತ್ವದನ್ನು ಕೊಡಬೇಕು?

- (A) The availability of sweet water is limited  
ಏಕೆಂದರೆ ಸಿಹಿ ನೀರಿನ ಲಭ್ಯತೆ ಒಹು ಸೀಮಿತವಾಗಿದೆ
- (B) The sources of sweet water are being contaminated because of industrialisation and urbanization  
ಸಿಹಿ ನೀರಿನ ಮೂಲಗಳು ಕ್ಷೇತ್ರೀಕರಣ ಮತ್ತು ನಗರೀಕರಣದಿಂದ ಕಲುಷಿತವಾಗುತ್ತಿರೆ
- (C) Population is growing very fast  
ಜನಸಂಖ್ಯೆ ತ್ವರಿತವಾಗಿ ಬೆಳೆಯುತ್ತಿರೆ
- (D) For all these reasons  
ಇವೆಲ್ಲವುಗಳು



34. Global temperature is likely to increase due to \_\_\_\_\_.

ಜಾಗತಿಕ ವಾತಾವರಣದ ತಾಪಮಾನದ ಹೆಚ್ಚಳಕ್ಕೆ ಕಾರಣ \_\_\_\_\_.

- |  |  |
|--|--|
| (A) Burning of fossil fuels<br>ವರ್ಷಿಯುಳಿಕೆ ಇಂಥನಗಳನ್ನು ಸುಡುವುದು | (B) Soil pollution<br>ಮುಣ್ಣ ಮಾರಿನ್ಸ್       |
| (C) Water pollution<br>ಜಲ ಮಾರಿನ್ಸ್                             | (D) None of these<br>ಇವುಗಳಲ್ಲಿ ಯಾವುದೂ ಅಲ್ಲ |

35. Which of the following is not a green house gas?

ಕೆಳಗಿನವುಗಳಲ್ಲಿ ಯಾವುದು ಹೀಗೆಯ ಮನೆ ಅನಿಲವಲ್ಲ?

- |   |                       |
|---|-----------------------|
| (A) Carbon dioxide<br>ಇಂಗಾಲದ ದ್ಯು ಅಕ್ಸಿಡ್ | (B) Methane<br>ಮೀಥೇನ್ |
| (C) Nitrous oxide<br>ನೈಟ್ರಾಸ್ ಅಕ್ಸಿಡ್     | (D) Oxygen<br>ಅಮ್ಮಜನಕ |

36. Global warming can result in \_\_\_\_\_.

ಭೂ ತಾಮುಖಾನ ವಿರೀಕಣೆಯಂದ ಆಗುವ ಪರಿಣಾಮಗಳಾವುವು?

- |   |   |
|---|---|
| (A) Increase in the mean sea level of the sea and oceans<br>ಸಮುದ್ರಗಳ ನೀರಿನ ಮಟ್ಟ ವರಿಕೆ | (B) Melting of polar caps<br>ಹಿಮ ವರ್ವತಗಳ ಕರಗುವದರಿಂದ |
| (C) Thermal expansion of seas and oceans<br>ಸಮುದ್ರಗಳು ಉಷ್ಣತ್ವಯಿಂದಾಗುವ ವಿಕಿರಣ          | (D) All these<br>ಇವುಲ್ಲಾಸುಗಳು                       |

37. In India major cause of large scale displacement of people is \_\_\_\_\_.

ಭಾರತದಲ್ಲಿ ದೊಡ್ಡ ಪ್ರಮಾಣದ ನಿರ್ವಹಿಕರಣಕ್ಕೆ ದಾರಿ ಮಾಡಿಕೊಟ್ಟಿರುವ ಅಂಶವಂದರೆ \_\_\_\_\_.

- |   |   |
|---|---|
| (A) Forest fires<br>ಅರಣ್ಯಗಳಲ್ಲಿನ ಅಗ್ನಿ ದುರಂತಗಳು | (B) Construction of Dams<br>ಜಲಾಶಯಗಳ ನಿರ್ಮಾಣ |
| (C) Earthquakes<br>ಭೂಕಂಪನಗಳು                    | (D) War<br>ಯುದ್ಧ                            |

38. One Child Norm was adapted by

ಒಂದು ಕುಟುಂಬಕ್ಕೆ ಒಂದೇ ಮನು ಎಂದು ಜಾರಿಗೊಳಿಸಿದ ಸರ್ಕಾರ

- |   |  |
|---|--|
| (A) Indian Government<br>ಭಾರತ ಸರ್ಕಾರ    | (B) Russian Government<br>ರಷ್ಯಾ ಸರ್ಕಾರ     |
| (C) Chinese Government<br>ಚೈನೀಸ್ ಸರ್ಕಾರ | (D) None of these<br>ಇವುಗಳಲ್ಲಿ ಯಾವುದು ಅಲ್ಲ |

39. The present information technology is useful  
ವೃಸ್ತಿ ಮಾಹಿತಿ ತಂತ್ರಜ್ಞಾನವು \_\_\_\_\_ ಸಹಾಯಕಾರಿಯಾಗಿದೆ.

- (A) Protecting human health  
ಮಾನವ ಅರೋಗ್ಯವನ್ನು ರಕ್ಷಿಸುವುದು  
(B) Estimating the damage done to environment  
ವರಿಸರಕ್ಕೆ ಉಂಟಾದ ಕಾನಿಯನ್ನು ಅಂದಾಜಿಸುವುದಕ್ಕೆ  
(C) Both (A) and (B)  
(A) ಮತ್ತು (B) ಎರಡೂ  
(D) None of these  
ಇವುಗಳಲ್ಲಿ ಯಾವುದೂ ಅಲ್ಲ

40. HIV is going to be transmitted through \_\_\_\_\_.  
ಎಂ.ಆರ್.ಬಿ. ಒಬ್ಬಿಂದ ಮತ್ತೊಬ್ಬಿಗೆ ಹರಡುವುದು \_\_\_\_\_.

- (A) Sexual contact (B) Blood transfusion  
ಲೈಂಗಿಕ ಸಂಪರ್ಕ ರಕ್ತದಾನದ ಮೂಲಕ  
(C) Both (A) and (B) (D) None of these  
(A) ಮತ್ತು (B) ಎರಡು ಇವುಗಳಲ್ಲಿ ಯಾವುದೂ ಅಲ್ಲ

41. 'Man is Political animal' who said this?  
'ಮಾನವನು ರಾಜಕೀಯ ಜೀವಿ' ಎಂದು ಹೇಳಿದವರು ಯಾರು?

- (A) H. Spencer (B) Admunda Bark  
ಎಚ್. ಸ್ಪೆನ್ಸರ್ ಎಡ್ಮಂಡ್ ಬರ್ಕ್  
(C) Aristotle (D) J. Locke  
ಅರಿಸ್ಟಾಟಲ್ ಜಿ. ಲಾಕ್

42. Human Rights are applicable to \_\_\_\_\_.  
ಮಾನವ ಹಕ್ಕುಗಳು \_\_\_\_\_ ಅನ್ಯರು ವಾಗಿವೆ.

- (A) Women (B) All People  
ಮಹಿಳೆಯರಿಗೆ ಎಲ್ಲರಿಗೂ  
(C) Minorities (D) Men  
ಅಲ್ಪಸಂಖ್ಯಾತರಿಗೆ ಪುರುಷರಿಗೆ



43. Magna Carta came into force in the year \_\_\_\_\_.  
 ಮಾಗ್ನಾ ಕಾಟರ್ ಜಾರಿಗೆ ಬಂದ ವರ್ಷ \_\_\_\_\_.  
 (A) 1015 (B) 1213  
 (C) 1215 (D) 1220
44. Declaration of Independence of the 13 States of America was proclaimed on \_\_\_\_\_.  
 ಅಮೇರಿಕಾದ 13 ರಾಜ್ಯಗಳ ಸಾತ್ವತಂತ್ರ ಘೋಷಣೆಯನ್ನು ಸಾರಲಾದ ದಿನ ಮತ್ತು ವರ್ಷ \_\_\_\_\_.  
 (A) July 4, 1776 (B) September 4, 1776  
 ಜುಲೈ 4, 1776 ಸೆಪ್ಟೆಂಬರ್ 4, 1776  
 (C) October 9, 1776 (D) August 4, 1776  
 ಅಕ್ಟೋಬರ್ 9, 1776 ಆಗಸ್ಟ್ 4, 1776
45. Who granted Magna Carta to the people of England?  
 ಮಾಗ್ನಾ ಕಾಟರ್ ವನ್ನು ಜಂಗ್ಲಿಂಡ್ ಜನರಿಗೆ ಕೊಟ್ಟು ದೊರೆ ಯಾರು?  
 (A) King Charles I (B) King John  
 ಕಿಂಗ್ ಚಾರ್ಲ್ಸ್ I ಕಿಂಗ್ ಜಾನ್  
 (C) Churchill (D) James II  
 ಚರ್ಚಿಲ್ ಜೇಮ್ಸ್ II
46. The number of Articles in Universal Declaration of Human Rights are \_\_\_\_\_.  
 ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಲ್ಲಿರುವ ಪರಿಭೇದಗಳ ಸಂಖ್ಯೆ  
 (A) 30 (B) 20  
 (C) 40 (D) 10
47. Jean Jacques Rousseau is a \_\_\_\_\_ Philosopher.  
 ಜೆನ್ ಜಾಕ್ ರೂಸೌ ಏನ್ \_\_\_\_\_ ದೇಶದ ತತ್ವಜ್�ಾನಿ.  
 (A) British (B) American  
 ಬ್ರಿಟಿಷ್ ಅಮೇರಿಕನ್  
 (C) French (D) Russian  
 ಫೆಂಚ್ ರಷಿಯಾ
48. UNO's Headquarter is located in \_\_\_\_\_.  
 ವಿಶ್ವ ಸಂಸ್ಥೆಯ ಕೇಂದ್ರ ಕಛೇರಿ ಇರುವುದು \_\_\_\_\_ ದಲ್ಲಿ.  
 (A) New York (B) Paris  
 ನ್ಯೂಯಾರ್ಕ್ ವ್ಯಾರಿನ್  
 (C) Japan (D) India  
 ಜಪಾನ್ ಭಾರತ

49. The Universal Declaration of Human Rights are signed in the year \_\_\_\_\_.  
ಮಾನವ ಹಕ್ಕುಗಳ ಸಾರ್ವತ್ರಿಕ ಫೋರ್ಮಲ್ ನೇಹಾ ಕಾರ್ಡ ವರ್ಷ \_\_\_\_\_.  
(A) 1958 (B) 1944  
(C) 1948 (D) 1952
50. Human Rights are \_\_\_\_\_.  
ಮಾನವ ಹಕ್ಕುಗಳು \_\_\_\_\_.  
(A) Universal (B) Subjective  
ಸಾರ್ವತ್ರಿಕ ವ್ಯಕ್ತಿಗೆ  
(C) Unquestionable (D) All these  
ಪ್ರತ್ಯೇಕಿತ ಇವೆಲ್ಲವುಗಳು
51. Human Rights are concerned to the people of \_\_\_\_\_.  
ಮಾನವ ಹಕ್ಕುಗಳು \_\_\_\_\_ ಇವರಿಗೆ ಸಂಬಂಧಿಸಿದೆ.  
(A) Hindu Religion (B) Muslim Religion  
ಹಿಂದೂ ಧರ್ಮಾಲುರಿಗೆ ಮುಸ್ಲಿಂ ಧರ್ಮಾಲುರಿಗೆ  
(C) Christian Religion (D) All Religion  
ಕ್ರಿಷ್ಟಿಯನ್ ಧರ್ಮಾಲುರಿಗೆ ಎಲ್ಲ ಧರ್ಮಾಲುರಿಗೆ
52. First Generation Rights are set forth in Articles of UDHR  
ಮೊದಲ ತರೀಮಾರಿನ (ಪೀಠಿಗಳು) ಹಕ್ಕುಗಳು UDHRದ ಯಾವ ಪರಿಣ್ಯಾಸಗಳಲ್ಲಿ ಕಾಣಿಸಿದೆ  
(A) 2-21 (B) 1-11  
(C) 12-13 (D) 15-16
53. Which is economic right?  
ಯಾವುದು ಅರ್ಥಿಕ ಹಕ್ಕು?  
(A) Right to Equality (B) Right to Press  
ಸಮಾನತೆಯ ಹಕ್ಕು ಮುದ್ರಜಾಪ ಹಕ್ಕು  
(C) Right to Work (D) Right to Vote  
ಕೆಲಸದ ಹಕ್ಕು ಮತದಾನದ ಹಕ್ಕು
54. Mention the amendment that gave reservation for women, SCs and STs in Panchayat Raj Institutions  
ಮಹಿಳೆಯರು, ಪರಿಶ್ರಮ ಜಾತಿ ಮತ್ತು ವಂಗಡದ ಜನರಿಗೆ ಪಂಚಾಯತ ರಾಜ್ ಸಂಸ್ಥೆಗಳಲ್ಲಿ ಮಿಳಂಳಾತಿ ಕಲ್ಪಿಸಿದ ತಿಂಡುಪಡೆ \_\_\_\_\_.  
(A) 22nd (B) 83rd  
22ನೇ 83ನೇ  
(C) 73rd (D) 42nd  
73ನೇ 42ನೇ



55. National Commission for protection of Child Rights was constituted in \_\_\_\_\_.

ಮಹಾರಾಜ್ಯ ಹಿನ್ದುಗಳ ರಾಜ್ಯಕ್ಕೆ ಕುರಿತ ರಾಷ್ಟ್ರೀಯ ಅರ್ಥಾತ್ವನ್ನು \_\_\_\_\_ ರಂದು ರಚಿಸಲಾಯಿತು.

- |          |          |
|----------|----------|
| (A) 2006 | (B) 1996 |
| (C) 1986 | (D) 1968 |

56. Directive Principles of State Policies are mentioned in \_\_\_\_\_ Part of the Indian Constitution.

ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ಭಾರತ ಸಂವಿಧಾನದ \_\_\_\_\_ ಭಾಗದಲ್ಲಿ ನಮೂದಿಸಿದೆ.

- |                         |                       |
|-------------------------|-----------------------|
| (A) Part-I<br>ಭಾಗ-I     | (B) Part-II<br>ಭಾಗ-II |
| (C) Part-III<br>ಭಾಗ-III | (D) Part-IV<br>ಭಾಗ-IV |

57. In a country who are numerically few from the view point of culture, language, religion and ethnically are called \_\_\_\_\_.

ಸಂಸ್ಕृತಿ, ಭಾಷೆ, ಧರ್ಮ ಮತ್ತು ಕುಲ ಇವುಗಳ ದೃಷ್ಟಿಯಿಂದ ಕಿರೀಟಿ ಸಂಖ್ಯೆಯಲ್ಲಿರುವ ಜನರಿಗೆ ಏನನ್ನುತ್ತಾರೆ?

- |  |                                  |
|--|----------------------------------|
| (A) Majorities<br>ಒಹು ಸಂಖ್ಯಾತರು            | (B) Minorities<br>ಅಲ್ಲಿಸಂಖ್ಯಾತರು |
| (C) Both (A) and (B)<br>(A) ಮತ್ತು (B) ಎರಡೂ | (D) None of these<br>ಯಾವುದೂ ಅಲ್ಲ |

58. The post of High Commissioner for Human Rights was established in the year \_\_\_\_\_.

ಮಾನವ ಹಕ್ಕುಗಳ ಹೈಕಮಿಳನರ್ ಹುದ್ದೆಯನ್ನು ಸಾಫಿಸಲಾದ ವರ್ಷ \_\_\_\_\_.

- |          |          |
|----------|----------|
| (A) 1996 | (B) 1993 |
| (C) 1986 | (D) 1968 |

59. In which year Karnataka State Human Rights Commission came into existence?

ಯಾವ ವರ್ಷದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಅರ್ಥಾತ್ವ ಅಸ್ತಿತ್ವ ಬಂದಿತು?

- |          |          |
|----------|----------|
| (A) 1995 | (B) 1947 |
| (C) 1950 | (D) 2005 |

60. Right to Religion provided in Article \_\_\_\_\_ of Indian Constitution.

ಧಾರ್ಮಿಕ ಹಕ್ಕನ್ನು ಭಾರತ ಸಂವಿಧಾನದ \_\_\_\_\_ ಪರಿಚೀದ ಮೂಲಕ ನೀಡಲಾಗಿದೆ.

- (A) 14 (B) 25  
(C) 11 (D) 19

61. Who is eligible to become the chairperson of NHRC?

ರಾಷ್ಟ್ರೀಯ ಮಾನವ ಹಕ್ಕಾಗಳ ಅಧ್ಯಕ್ಷರಾಗುವ ಅರ್ಹತೆಯನ್ನು ಯಾರು ಹೊಂದಿರುತ್ತಾರೆ?

- (A) Chief Justice of the Supreme Court  
ಸರ್ಪೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧಿಕ  
(B) Judge of Supreme Court  
ಸುಫಿಯ್ಯ ಕೋಟಿನ ನ್ಯಾಯಾಧಿಕ  
(C) Member of Parliament  
ಪಾರ್ಲಿಯಾಮಂಟಿನ ಸದಸ್ಯರು  
(D) None of these  
ಯಾವುದೂ ಅಲ್ಲ

62. About minority we can say that \_\_\_\_\_.

ಅಲ್ಲಿಸಂಭಾಗಿರ ಬಗ್ಗೆ ಹೀಗೆ ಹೇಳಬಹುದು \_\_\_\_\_.

- (A) They have distinct culture  
ಅವರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುತ್ತಾರೆ  
(B) They have distinct language, religion, race  
ಅವರು ತಮ್ಮದೇ ಆದ ಭಾಷೆ, ಧರ್ಮ, ಜನಾಂಗಿಯ ಹಿನ್ನೆಲೆ ಹೊಂದಿರುತ್ತಾರೆ  
(C) Their numerical strength will be less than the majority  
ಅವರು ಒಟ್ಟ ಸಂಖ್ಯಾತರಿಗಿಂತ ಕಡಿಮೆ ಸಂಖ್ಯೆಯಲ್ಲಿರುತ್ತಾರೆ  
(D) All these  
ಈ ಎಲ್ಲವೂ

63. Why the Tribal peoples need the protection in every society?

ಎಲ್ಲಿಸಮಾಜದಲ್ಲಿ ಅದಿವಾಸಿ ಜನಾಂಗದ ರಕ್ಷಣೆಯ ಅವಕ್ಷೇತನ ಇದೆ ಏಕೆ?

- (A) They are minorities (B) They are exploited  
ಅವರು ಅಲ್ಪಸಂಖ್ಯಾತರು ಅವರು ಕೋಣಿತರು  
(C) They are deprived (D) For all these reasons  
ಅವರು ವಂಚಿತರು ಈ ಎಲ್ಲ ಕಾರಣಗಳಿಗಾಗಿ



64. Which form of government is a best protector of Human Rights?

ಮಾನವ ಹಕ್ಕುಗಳ ರಕ್ಷಕರಿಗೆ ಯಾವುದು ಉತ್ತಮ ಸರಕಾರವಾಗಿದೆ?

- |                                |                                  |
|--------------------------------|----------------------------------|
| (A) Democracy<br>ವ್ಯಾಪಕಭೂತ್ವ   | (B) Monarchy<br>ಆರೋಹಿತ್ವ         |
| (C) Dictatorship<br>ಸರ್ವಾಧಿಕಾರ | (D) None of these<br>ಯಾವುದೂ ಅಲ್ಲ |

65. In the time of national emergency human rights are \_\_\_\_\_ in India.

ಭಾರತದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾನವ ಹಕ್ಕುಗಳನ್ನು \_\_\_\_\_.

- |  |  |
|--|--|
| (A) temporarily suspended<br>ಅಭಾಬುಕಾರಿ ಹತ್ತಿಕ್ಕಲಾಗಿರುತ್ತದೆ | (B) permanently suspended<br>ಶಾಕ್ಷತ್ವಾಗಿ ಹತ್ತಿಕ್ಕಲಾಗುತ್ತದೆ |
| (C) not suspended<br>ಹತ್ತಿಕ್ಕಲಾಗುವುದಿಲ್ಲ                   | (D) none of these<br>ಇವು ಯಾವೂ ಅಲ್ಲ                         |

66. Which of the following countries have cast their negative votes against the UNO's Declaration on the Rights of Indigenous people?

ಈ ಕೆಳಗಿನ ಯಾವ ರಾಷ್ಟ್ರಗಳು ವಿಶ್ವ ಸಂಸ್ಥೆಯ ಮೂಲ ನಿರಾಕಾರ ಹಕ್ಕುಗಳ ಫೂಲೊಕ್ಸೆಗೆ ನಿರ್ದಿಷ್ಟ ಚಲಾಯಿಸಿದವು?

- |  |
|--|
| (A) India, Pakistan, Bangladesh<br>ಭಾರತ, ಪಾಕಿಸ್ತಾನ, ಬಂಗಾಳುಡೇಶ                            |
| (B) France and Germany<br>ಫ್ರಾನ್ಸ್ ಮತ್ತು ಜರ್ಮನಿ  |
| (C) Canada, Australia, New Zealand and USA<br>ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಮೇರಿಕಾ |
| (D) France<br>ಫ್ರಾನ್ಸ್   |

67. Who is the present chairperson of Karnataka State Human Rights Commission?

ಕರ್ನಾಟಕ ರಾಜ್ಯದ ಮಾನವ ಹಕ್ಕುಗಳ ಅಧಿಕಾರಿಗಳ ಸದ್ಯದ ಅಧ್ಯಕ್ಷರು ಯಾರು?

- |   |  |
|---|--|
| (A) Shri S.R. Naik<br>ಶ್ರೀ. ಎಸ್.ಆರ್. ನಾಯಕ | (B) Smt. Girija Vyas<br>ಶ್ರೀಮತಿ ಗಿರಿಜಾ ವ್ಯಾಸ |
| (C) Shri J. Reddy<br>ಶ್ರೀ ಜೆ. ರೆಡ್ಡಿ      | (D) None of the above<br>ಯಾವುದು ಅಲ್ಲ         |

68. African Charter was called as \_\_\_\_\_ Charter.

ಅಫ್ರಿಕನ್ ಸದಸ್ಯನ್ನು \_\_\_\_\_ ಸದಸ್ಯ ಎಂದು ಕರೆಯಲಾಗುತ್ತದೆ.

- |  |                                  |
|--|----------------------------------|
| (A) Banjul Charter<br>ಬಂಜುಲ್ ಚಾಟರ್ (ಸದಸ್ಯ) | (B) Magna Charta<br>ಮಾಗ್ನಾ ಕಾಟರ್ |
| (C) Great Charter<br>ಮಹಾ ಸದಸ್ಯ             | (D) None of these<br>ಯಾವುದೂ ಅಲ್ಲ |

69. About the historical background of human rights we can say that \_\_\_\_\_.

ಮಾನವ ಹಕ್ಕಿಗಳ ಪರಿಕಲ್ಪನೆಯ ಒಕ್ಕಾಸಿಕೆ ಹಿನ್ನೆಲೆಯನ್ನು ಕುರಿತಂತೆ ನಾವು ಈ ರೀತಿ ಹೇಳಬಹುದು

- |  |
|--|
| (A) Concept of human rights is recently originated<br>ಮಾನವ ಹಕ್ಕಿಗಳ ಪರಿಕಲ್ಪನೆಯು ಇತ್ತೀಚೆಗೆ ಉದಯವಾದದ್ದು                            |
| (B) This concept is as old as Sophocles, Plato and Aristotle<br>ಈ ಪರಿಕಲ್ಪನೆಯು ಸೋಫೋಲೆಕ್ಸ್, ಪ್ಲಾಟೋ ಮತ್ತು ಅರಿಸ್ಟಾಟೋರಷ್ಟ್ ಹಿಂದಿನದು |
| (C) This concept is as old as human society<br>ಮನುಕುಲದಷ್ಟೆ ಪುರಾತನವಾದದ್ದು   |
| (D) All these<br>ಈ ಎಲ್ಲವೂ  |

70. What we can say about the role of Human Rights?

ಮಾನವ ಹಕ್ಕಿಗಳ ವಾತ್ತದ ಬಗ್ಗೆ ನಾವು ಏನು ಹೇಳಬಹುದು?

- |   |
|---|
| (A) They give autonomy to individuals<br>ಅವು ವ್ಯಕ್ತಿಗಳಿಗೆ ಸ್ವಾಯತ್ತತ್ವಕ್ಕೆಯನ್ನು ಕೊಡುತ್ತವೆ  |
| (B) They help to the individual to maintain his culture and language<br>ಅವು ವ್ಯಕ್ತಿಗೆ ತನ್ನ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತವೆ         |
| (C) They protect the interests of migrants and contribute to social progress<br>ಅವು ವಲಸಿಗರ ಅಸ್ತಿಗಳನ್ನು ರಕ್ಷಿಸುತ್ತವೆ ಮತ್ತು ಸಾಮಾಜಿಕ ಪ್ರಗತಿಗೆ ಸಹಾಯಕಾರಿಯಾಗಿವೆ |
| (D) All these<br>ಈ ಎಲ್ಲವೂ   |

71. Which law gives right over ancestral property to women?

ಮಹಿಳೆಯರಿಗೆ ಪ್ರಾವಾಜೀತ ಅಸ್ತಿಯಲ್ಲಿ ಹಕ್ಕನ್ನು ಕೊಟ್ಟ ಕಾನೂನು ಯಾವುದು?

- |  |   |
|--|---|
| (A) Hindu Succession Act of 1956                 | (B) Hindu Property Act<br>ಹಿಂದೂ ಪ್ರಾವಾಜೀತ ಕಾಯ್ದೀ 1956 |
| (C) Parental Property Act<br>ಪಾಲಕರ ಅಸ್ತಿಯ ಕಾಯ್ದೆ | (D) None of these<br>ಇವುಗಳಲ್ಲಿ ಯಾವುದೂ ಅಲ್ಲ            |



72. The United Nations founded in the year \_\_\_\_\_.

ವಿಶ್ವ ಸಂಸ್ಥೆಯು \_\_\_\_\_ ವರ್ಷದಲ್ಲಿ ಸ್ಥಾಪಿತವಾಯಿತು.

- |          |          |
|----------|----------|
| (A) 1944 | (B) 1945 |
| (C) 1946 | (D) 1947 |

73. The UNO Charter was signed by \_\_\_\_\_ States.

ವಿಶ್ವ ಸಂಸ್ಥೆಯ ಸದಸಿಗೆ ಅಂಕಿತ ಹಾಕಿದ ರಾಷ್ಟ್ರಗಳು \_\_\_\_\_.

- |        |        |
|--------|--------|
| (A) 45 | (B) 40 |
| (C) 51 | (D) 50 |

74. Mark True or False :

"The English Bill of Rights gave rights to the Parliament not to the People"

"ದಿ ಇಂಗ್ಲೀಷ್ ಬೀಲ್ ಆಫ್ ರೈಟ್ಸ್ ಪಾಲೀಯಾಮೆಂಟಿಗೆ ಅಧಿಕಾರವನ್ನು ಕೊಟ್ಟುತ್ತೇ ವಿನಿ: ಜನರಿಗಲ್ಲ". ಈ ಅಥವಾ ತತ್ವವು ಎಂಬುದನ್ನು ಗುರುತಿಸಿ

- |  |                                  |
|--|----------------------------------|
| (A) True<br>ಈ                              | (B) False<br>ತತ್ವ                |
| (C) Both (A) and (B)<br>(A) ಮತ್ತು (B) ಎರಡೂ | (D) None of these<br>ಯಾವುದು ಅಲ್ಲ |

75. Doctrine of Separation of Powers is the main contribution of \_\_\_\_\_.

ಅಧಿಕಾರ ವಿಭಜನಾ ತತ್ವ \_\_\_\_\_ ರ ಮಹತ್ವದ ಕೋಡುಗೆ ಆಗಿದೆ.

- |                                |                      |
|--------------------------------|----------------------|
| (A) Montesquieu<br>ಮಾಂಟೆಸ್ಕ್ಯೂ | (B) Rousseau<br>ರೂಸೋ |
| (C) Hobbes<br>ಹಾಬ್ಸ            | (D) Locke<br>ಲಾಕ್    |

76. "Inequality is one of the fundamental social diseases" – Who says this?

"ಅಸಮಾನತೆಯು ಮೂಲಘಾತವಾದ ಸಾಮಾಜಿಕ ವ್ಯಾಧಿ". ಎಂದು ಹೇಳಿದವರು ಯಾರು?

- |                              |                                |
|------------------------------|--------------------------------|
| (A) Robert<br>ರಾಬರ್ಟ್        | (B) J.S. Mill<br>ಜಿ.ಎಸ್. ಮಿಲ್  |
| (C) Karl Marx<br>ಕಾಲ್ ಮಾರ್ಕ್ | (D) Helvitiuous<br>ಹೆಲ್ವಿಟಿಯಸ್ |

77. Who was the supporter of the individual sovereignty?

ವ್ಯಕ್ತಿಯ ಸಾರ್ವಭಾಮತ್ವವನ್ನು ಸಮರ್ಥಿಸಿದವರು ಯಾರು?

- |                 |             |
|-----------------|-------------|
| (A) Thomas Pain | (B) Bentham |
| ಥಾಮಸ್ ಪೇನ್      | ಬೆಂಥಾಮ್     |
| (C) St. Simon   | (D) Mill    |
| ಸೇಂಟ್ ಸೈಮನ್     | ಮಿಲ್        |

78. Which country is the first country to give attention to the right of minorities for the time in 1849?

1849ರ ಅವಧಿಗೆ ಅಲ್ಲಿ ಸಂಖ್ಯಾತರ ಹಕ್ಕುಗಳಿಗೆ ಹಚ್ಚಿನ ಗಮನ ಕೊಟ್ಟ ಮೌದಲ ರಾಜ್ಯ ಯಾವುದು?

- |             |            |
|-------------|------------|
| (A) Hungary | (B) German |
| ಹಂಗರಿ       | ಡಿರ್ನ್     |
| (C) Greece  | (D) India  |
| ಗ್ರೀಸ್      | ಭಾರತ       |

79. Which one of the following is inhuman practice?

ಕಳಗಿನವುಗಳಲ್ಲಿ ಯಾವುದು ಅಮಾನವೀಯ ಆಚರಣೆಯಾಗಿದೆ?

- |                                      |                           |
|--------------------------------------|---------------------------|
| (A) To establish good condition      | (B) Forced Labour         |
| ಒಳ್ಳಿಯ ಪರಿಸ್ಥಿತಿಗಳನ್ನು ನಿರ್ದಿಷ್ಟವಾಗಿ | ಒತ್ತಾಯಿದ ದುಡಿಮೆ           |
| (C) Compulsory Education             | (D) Protection of Culture |
| ಕಡ್ಡಾಯಿ ಶಿಕ್ಷಣ                       | ಸಂಸ್ಕೃತಿಯ ರಕ್ಷಣೆ          |

80. "The French Declaration gave importance to Individual Rights while American Declaration emphasized common good." Mark True or False.

"ಫ್ರಾನ್ಸ್‌ನ ಘೋಷಣೆಯು ವ್ಯಕ್ತಿ ಹಕ್ಕುಗಳಿಗೆ ಮಹತ್ವ ಕೊಟ್ಟಿದೆ, ಅದರಂತೆ ಅಮೆರಿಕಾ ಘೋಷಣೆಯು ಸಮುದಾಯದ ಒಳಿತೆಗೆ ಮಹತ್ವ ನೀಡಿದೆ". ಸರಿ ಅಥವಾ ತಪ್ಪಿ ಎಂಬುದನ್ನು ಗುರುತಿಸಿ.

- |               |                   |
|---------------|-------------------|
| (A) True      | (B) False         |
| ಸರಿ           | ತಪ್ಪಿ             |
| (C) Can't say | (D) None of these |
| ಹೇಳಲಾಗದು      | ಯಾವುದೂ ಅಲ್ಲ       |